

DCX SYSTEMS LIMITED CIN: L31908KA2011PLC061686

**Regd. Off. Add.:** Aerospace SEZ Sector, Plot Nos. 29,30 and 107,Hitech Defence and Aerospace Park, Kavadadasanahalli, Bengaluru Rural – 562110, Karnataka, India.

**Tel:** 080-67119555 **Web:**www.dcxindia.com

Email:cs@dcxindia.com

**September 04, 2024** 

**BSE Limited**P J Towers
Dalal Street, Fort
Mumbai – 400001

National Stock Exchange of India Ltd Exchange Plaza, C-1, Block G Bandra Kurla Complex, Bandra (E) Mumbai – 400051

**Scrip Code – 543650** 

Symbol – DCXINDIA

Dear Sir/Madam,

#### <u>Sub: Submission of copies of newspaper advertisement for Notice of 13th Annual General Meeting (AGM)</u>

Pursuant to Regulation 30 and Regulation 47 of the SEBI (Listing Obligations and Disclosure Requirements) Regulations, 2015, we are enclosing a copy of newspaper publication with regard to Notice of 13<sup>th</sup> Annual General Meeting of the Company and e-voting information as published in the Newspaper of Financial Express (English) and Samyuktha Karnataka (Kannada) on September 04, 2024. The same has been made available on the Company's Website at <a href="https://www.dcxindia.com">www.dcxindia.com</a>.

Kindly take the above information on record and acknowledge.

Thanking you,

Yours Faithfully, For **DCX Systems Limited** 

**Gurumurthy Hegde Company Secretary, Legal & Compliance Officer** 



#### REGENCY HOSPITAL LIMITED

CIN: U85110UP1987PLC008792

Regd. Office: A-2, Sarvodaya Nagar, Kanpur-208005 Uttar Pradesh Ph: 0512-3502480, Email: company.secretary@regencyhealthcare.in. Website: www.regencyhealthcare.in

#### NOTICE OF THE 35TH ANNUAL GENERAL MEETING AND E-VOTING INFORMATION

Notice is hereby given that the 35" Annual General Meeting ("AGM") of the Shareholders of Regency Hospital Limited (the "Company") will be held on Thursday, September 26, 2024, at 09:30 a.m. IST at the Registered Office of the Company at A-2 Sarvodaya Nagar, Kanpur-208005 Uttar Pradesh, India. The Company has dispatched the Notice of AGM to the Shareholders through permitted mode by Tuesday, September 3, 2024. The Notice of the AGM is also available on the website of the Company at www.regencyhealthcare.in and at the National Securities Depository Limited ('NSDL') at

In compliance with Section 108 of the Companies Act, 2013 read with Rule 20 of the Companies (Management and Administration) Rules, 2014. as amended from time to time. Shareholders are provided with the facility to cast their votes on all resolutions as set forth in the notice of the AGM using electronic voting system provided by National Securities Depository Limited (NSDL) from a place other than the venue of the AGM ('remote e-voting') and the business may be transacted through such voting. The voting rights of Shareholders shall be in proportion to the equity shares held by them in the paid-up equity share capital of the Company as on Thursday, September 19, 2024 ('cut-off date').

The remote e-voting shall commence on Sunday, September 22, 2024 (9:00 a.m. IST) and ends on Wednesday, September 25, 2024 (5:00 p.m. IST). During this period, Shareholders may cast their votes electronically. The Remote e-voting module will be disabled after 5:00 p.m. IST on September 25, 2024.

A person who has acquired shares and become a Shareholder of the Company after the dispatch of the notice of AGM and holding shares as of cut-off date, may obtain the login ID and password by sending a request to evoting@nsdl.co.in. However, if the person is already registered with NSDL for remote e-voting then the existing user ID and password can be used for casting vote. Shareholders may note that: a) Once the vote on a resolution is cast by

the Shareholder, the same shall not be allowed to change it subsequently; b) The facility for voting will also be made available during the AGM; c) The Shareholder who have cast their votes by remote evoting prior to the AGM may also attend the AGM but shall not be entitled to cast their votes again; and d) Only persons whose name is recorded in the register of members or in the register of beneficial owners maintained by the depositories as on the cut-off date shall be entitled to avail the facility of remote e-voting or voting at the AGM.

The procedure of electronic voting is available in the Notice of the AGM as well as in the email sent to the Shareholders by NSDL. In case of any gueries/grievances, you may refer to the 'Frequently Asked Questions' (FAOs) for Shareholders and 'e-voting user manual' for Shareholders available in the downloads section of the e-voting website of NSDL www.evoting.nsdl.com or send a request at evoting@nsdl.co.in. For any grievances relating to voting by electronic means, Shareholders may contact Mr. Yogi Srivastava, Company Secretary, B-5 Sarvodaya Nagar Kanpur-208005 at company.secretary@regencyhealthcare.in, Tel. # 0512-3502661

Date: September 3, 2024 Place: Kanpur

For Regency Hospital Limited

Yogi Srivastava Company Secretary

## BHANDARI HOSIERY EXPORTS LIMITED

Regd. Office: Bhandari House, Village Meharban, Rahon Road, Ludhiana-141007 (Punjab) (India Phones: +91-88720-16410, Fax: +91-161-2690394, E-mail: Bhandari@bhandariexport.com, Web: www.bhandariexport.com, CIN: L17115PB1993PLC013930

NOTICE OF 31st ANNUAL GENERAL MEETING, BOOK CLOSURE AND REMOTE E-VOTING NOTICE is hereby given that the 31st Annual General Meeting ('AGM') of the Members of Company will be held on Monday, the 30th day of September, 2024 at 9:30 A.M. at the Registered Office of the Company to transact the Ordinary and Special Businesses as set our in the Notice convening the 31st AGM.

The Notice of the 31st AGM and the Annual Report 2023-24 have been sent electronically to al members whose e-mail addresses are available and physically to those whose e-mail addresses are not available. The aforesaid documents are also available on the Company's website a www.bhandariexport.com and on the website of the Stock Exchanges, i.e., BSE Limited and National Stock Exchange of India Limited at www.bseindia.com and www.nseindia.com respectively. Notice of AGM is also available on the website of CDSL at www.evotingindia.com Notice of Book Closure is also hereby given that pursuant to Section 91 of the Companies Act 2013 that the Register of Members and Share Transfer Books of the Company will remain closed from Tuesday the 24th September, 2024 to Monday, the 30th September, 2024 (both days inclusive) for the purpose of Annual General Meeting of the Company and payment of dividend if any, for both physical and electronic segments. Equity Dividend, if declared at the said meeting, will be paid to those members whose names appear on the Register of Members as

Remote E-Voting: Pursuant to Section 108 of the Companies Act, 2013 read with Rule 20 of the Companies (Management and Administration) Rules, 2014 as amended and pursuant to the provisions of SEBI (Listing Obligations and Disclosure Requirements) Regulations, 2015, the Company has provided remote e-voting facility to all members irrespective of holding shares in de-materialized mode or in physical mode. Members are further notified that they may cast their vote on all business to be conducted at the AGM through remote e-voting services provided by CDSL. The detailed procedure/ instruction for e-voting have been sent along with the Notice

 The remote e-voting period commences on Friday, September 27, 2024 (9.00 a.m. IST) and ends on Sunday, September 29, 2024 (5.00 p.m. IST). During this period, Members of the Company, holding shares both in physical form or in dematerialized form, as on the cut-off date (record date) i.e. Monday, September 23, 2024, may cast their vote by remote e-voting. The remote e-voting module shall be disabled by CDSL for voting thereafter · Any person, who acquires shares and becomes member of the Company after dispatch of the

Notice of the AGM and holding shares as of the cut- off date i.e. Monday, September 23, 2024 may obtain the login ID and password by sending a request at helpdesk.evoting@cdslindia.com or cs@bhandariexport.com. However, if a person is already registered with CDSL for e-voting then existing user ID and password can be used for casting the vote.

 The facility for voting, either through electronic voting system or ballot or polling paper shall also be made available at the meeting and members attending the meeting who have not already cast their vote may exercise their vote through electronic voting system or ballot or polling paper at the AGM. · A member may participate in the AGM even after exercising his/her right to vote through

remote e-voting but shall not be allowed to vote again at the AGM A person whose name is recorded in the Register of Members or in the Register of

Beneficial Owners maintained by the Depositories as on the cut-off date only shall be entitled to avail the facility of remote e-voting as well as voting in the AGM.

All grievances connected with the facility for voting by electronic means may be addressed to Mr. Rakesh Dalvi, Sr. Manager, Central Depository Services (India) Limited, A Wing, 25th Floor, Marathon Futurex, Mafatlal Mill Compounds, N M Joshi Marg, Lower Parel (East) Mumbai - 400013 or send an email to helpdesk.evoting@cdslindia.com or call on

The Board of Directors has recommended payment of dividend at the rate of Re 0.01 pe share of Rs. 1/- face value for FY 2023-24 subject to approval of shareholders at AGM and dividend shall be paid within 30 days of declaration to those members whose names appear in Register of Members and beneficial owner's data at the close of working hours on 23.09.2024 To avoid delay in receiving dividend, Members are requested to provide / update their Bank Account details (including MICR No., IFSC Code, Account Type etc.) with their DPs if shares are held in demat form and with RTA if shares are held in physical form, to receive dividend directly in their bank account on the payout date. As per IT Act, dividend paid after 01.04.2020 shall be taxable in the hand of shareholders and Company shall deduct TDS at the time of making payment. A brief note summarizing the applicable TDS provisions in accordance with the provisions of the IT Act, for various member categories, including Resident or Non-Residen members together with documentation requirements from members in this regard is provided

under 'Investors Relations' at Company's website For any queries or issues regarding e-voting, please refer to the Frequently Asked Questions ("FAQs") and e-voting manual available at www.evotingindia.co.in under help section or write an email to helpdesk, evoting@cdslindia.com. Members may address their queries/grievances, if any to the Registrars and Share Transfer Agents of the Company - M/S LINK INTIME INDIA PVT LTD., Noble Heights, 1st Floor, Plot No. NH 2, LSG, C-1 Block, Near Savitri Market, Janakpuri, New Delhi-110058, EMAIL: DELHI@LINKINTIME.CO.IN, PHONES; 011- 41410592-94, FAX: 011- 41410591 or to the Company Secretary at Registered Office or email at investor@bhandariexport.com or at contact No. 88720-16410.

By Order of the Board

Date: 03-09-2024 Place: Ludhiana

022-23058542/43.

(Nitin Bhandari) Chairman & Mg. Director (DIN 01385065)

### "IMPORTANT"

Whilst care is taken prior to acceptance of advertising copy, it is not possible to verify its contents. The Indian Express (P) Limited cannot be held responsible for such contents, nor for any loss or damage incurred as a result of transactions with companies, associations or individuals advertising in its newspapers or Publications. We therefore recommend that readers make necessary inquiries before sending any monies or entering into any agreements with advertisers or otherwise acting on an advertisement in any manner whatsoever.

# JAIPRAKASH

CIN: L14106UP1995PLC019017

Regd. Office: Sector 128, Noida - 201 304, Uttar Pradesh, India Tel.: +91 (120) 2470800 Delhi Office: 'JA House', 63, Basant Lok, Vasant Vihar, New Delhi - 110 057 Tel.: +91 (11) 49828500 Fax: +91 (11) 26145389 Corporate Office: 64/4, Site 4, Industrial Area, Sahibabad, Distt. Ghaziabad-201010 Uttar Pradesh Tel.: +91 (0120) 4963100, 4964100 Website: www.jalindia.com; E-mail: jal.investor@jalindia.co.in

#### INFORMATION REGARDING 27<sup>TH</sup> ANNUAL GENERAL MEETING

Members may note that the 27th Annual General Meeting (AGM) of the Company will be held through Video Conference (VC)/other audio Visual means (OAVM), on Monday, the 30th September, 2024at 11.30 A.M. IST in compliance with the applicable provisions of the Companies Act, 2013 and rules framed thereunder and various circulars issued by the Ministry of Corporate Affairs from time to time and the General Circular No.09/23 dated 25th September 2023 (MCA Circulars) read with various circulars issued by the Securities & Exchange Board of India (SEBI) including Master Circular No. SEBI/HO/CFD/PoD-2/P/CIR/2023/120 dated 11th July 2023 and Circular No. SEBI/HO/CFD/PoD-2/P/CIR/2023/167dated 7thOctober 2023 (hereinafter collectively referred to as "the Circulars") and all other applicable laws, to transact the business that will be set forth in the Notice of the Meeting.

In compliance with the above Circulars, the Notice of the AGM along with the Annual Report 2023-24 (comprising of Financial Statements, Board's Report, Auditor's Report and other documents required to be attached therewith) will be sent only by electronic mode to all the Members whose email addresses are registered with the Company/Depositories. Members may note that the Notice of the AGM and Annual Report 2023-24 will also be made available on the Company's website www.jalindia.com, websites of Stock Exchanges i.e. BSE Limited and National Stock Exchange Limited and web-link of Central Depository Services (India) Limited at https://www.evotingindia.com/noticeResults.jsp, Members can attend and participate in the AGM through VC/ OAVM facility ONLY. The instructions for joining the AGM will be provided in the Notice of AGM. Members attending the meeting through VC/ OAVM shall be counted for the purpose of reckoning the quorum under section 103 of the Companies Act, 2013. Members who are holding shares in physical mode or who have not registered their email addresses are

requested to refer to the Notice of the AGM for the process to be followed for obtaining the User ID and password for casting the vote through remote e-voting.

In order to receive the Notice of AGM and the Annual Report, Members are requested to register/update their email addresses with the Company by following below instructions:: Instructions:

#### (a) Members holding shares in physical mode may register/update their email address in prescribed form ISR-1 with the Registrar and Transfer Agent (RTA) of the Company i.e. Alankit Assignments Limited. Forms for updation are available on Company's web-link at http://jalindia.com/investor-servicer-

(b) Members holding shares in Demat mode may register their email address/update Bank account mandate by contacting their respective Depository Participant (DP)

> For JAIPRAKASH ASSOCIATES LIMITED SOM NATH GROVER Vice President & Company Secretary Membership No. FCS-4055

DEX DCX Systems Limited

Regd.Off.Address: Aerospace SEZ Sector, Plot Nos. 29,30 &107, Hitech Defence and Aerospace Park, Kavadadasanahalli, KIADB Industrial Area, Bengaluru Rural - 562110, Karnataka, India. CIN: L31908KA2011PLC061686 Telephone: + (91) (80) 67119555

Web:www.dcxindia.com Email:cs@dcxindia.com

NOTICE OF THE 13<sup>TH</sup> ANNUAL GENERAL MEETING OF DCX SYSTEMS LIMITED

Notice is hereby given that the 13th Annual General Meeting ("AGM") of DCX Systems Limited ("Company") will be held on Thursday, September 26, 2024, at 02:30 P.M.IST through video conferencing ("VC") to transact the businesses as set out in the Notice of the 13th AGM, in compliance with the applicable provisions of the Companies Act, 2013 ("**Act**"), the General Circular No. 09/2023 dated September 25, 2023 issued by the Ministry of Corporate Affairs ("MCA"), Circular No. SEBI/HO/CFD/CFD-PoD-2/P/CIR/2023/167 dated October 7, 2023 issued by Securities and Exchange Board of India ("SEBI"), SEBI(Listing Obligations and Disclosure Requirements) Regulations, 2015 ("Listing Regulations") and all other applicable laws.

Electronic copies of the Notice of the 13th AGM, procedure and instructions for e-voting and the Annual Report for the Financial Year 2023-24 have been sent on September 03, 2024, to all those Members whose e-mail addresses are registered with the Company/Depositories. The Notice of the 13th AGM and the Annual Report for the Financial Year 2023-24 are also available on the

Stock Exchange of India Limited at www.bseindia.com and www.nseindia.com respectively. The Company is providing the facility to its Members to exercise their right to vote on the businesses as set

Company's website at www.dcxindia.com, websites of the Stock Exchanges i.e., BSE Limited and National

forth in the Notice of the 13th AGM by electronic means through both remote e-voting and e-voting at the AGM. All Members are informed that: 1.Members may access the platform to attend the 13th AGM through VC or watch the live web-cast at https://

instameet.linkintime.co.in/by using their DP ID-Client ID/Folio no., as applicable, as login credentials. 2.The instructions for participating through VC and the process of e-voting or who have not registered their e-mail addresses can cast their vote through e-voting, are provided as part of the Notice of the 13th AGM.

3. Members whose names appear in the register of members or in the register of beneficial owners maintained by  $\,$  the depositories as on the cut-off date of Thursday,September 19, 2024, shall only be entitled to avail the remote e-voting facility or vote, as the case may be, at the AGM. 4.Remote e-voting shall commence at 09:00 A.M.IST on Sunday, September 22, 2024 and ends at 05:00 P.M.

IST on Wednesday, September 25, 2024. Remote e-voting shall not be allowed beyond 05:00 P.M.IST on Wednesday, 25, 2024 and once the vote on a resolution is cast by the Member, the Member shall not be allowed to change it subsequently. 5.Members who have cast their vote by remote e-voting prior to the AGM may attend the AGM through VC, but

shall not be entitled to cast their vote again. Members who have not cast their vote through remote e-voting and are present in the AGM through VC, shall be eligible to vote through e-voting at the AGM. 6.Members who have not registered their e-mail addresses are requested to register the same in respect of shares held in electronic form with the Depository through their Depository Participant(s).

7. The voting rights of the shareholders shall be in proportion to the equity shares held by them in the paid-up equity share capital of the Company. Shareholders participating through VC facility shall be reckoned for the purpose of quorum under Section 103 of the Companies Act, 2013.

8.For queries regarding e-voting:

Place : Bengaluru

Place: Kolkata

Date: 3rd September, 2024

Dated: 03.09.2024

respective Depository Participants on their helpline/contact details.

Place: Noida

Date: 3rd September, 2024

a.For e-voting instructions, members may go through the instructions in the Notice for 13th AGM. In case of any queries / grievances in connection with e-voting, members may refer to the Help & Frequently Asked Questions (FAQs) and E-Voting user manual available at https://instavote.linkintime.co.in/ or may contact to Link Intime INSTAVOTE helpdesk by sending a request at enotices@linkintime.co.in or contact on: - Tel: 022 – 4918 6000-2505. b.Members who are voting through the facilities provided by their Depository Participants may contact their

9.For any query/clarification or assistance required with respect to the Annual Report for the Financial Year 2023-24 or the Annual General Meeting, Members may write to cs@dcxindia.com. For DCX Systems Limited

> **Gurumurthy Ganapati Hegde** Company Secretary, Legal & Compliance Officer

### BHARAT ROAD NETWORK LIMITED

CIN: L45203WB2006PLC112235 Registered Office: Plot No. X1 - 2 & 3, Ground Floor, Block - EP, Sector - V, Salt Lake City, Kolkata - 700 091, Tel No. 033 6666 2700 Website: www.brnl.in • Email: cs@brnl.in

Reminder to claim the dividends remaining unpaid / unclaimed and Transfer of unclaimed Dividend / Equity Shares of the Company to Investor Education and Protection Fund (IEPF) Account

NOTICE is hereby given pursuant to the relevant provisions of Section 124 of the Companies Act, 2013 ("the Act") read with Investor Education and Protection Fund Authority (Accounting, Audit, Transfer and Refund) Rules, 2016 as amended from time to time ("the Rules") as per which, all dividend(s) remaining unpaid or unclaimed for a period of seven years from the date of transfer to Unpaid Dividend Account are required to be transferred to the Investor Education and Protection Fund (IEPF) Authority established by the Central Government.

Companies are required to inform the shareholders at the latest available address whose shares are liable to be transferred to the IEPF Authority three months prior to the due date of transfer of shares and simultaneously publish the notice in the newspaper.

Shareholders are requested to note that the interim dividend declared by the Company during the Financial Year 2017-18, which remains unpaid/unclaimed for a period of seven years will be transferred to the account maintained by the IEPF Authority on/by 4th December, 2024. The corresponding equity shares in respect of which dividend remains unpaid or unclaimed for a period of seven consecutive years are required to be transferred to the Demat Account of the IEPF Authority as per the procedure set out in the Rules. The details of the concerned shareholders, whose shares are liable to be transferred to the IEPF Authority are made available on the website of the Company www.brnl.in. The Company has sent the required communication regarding reminder to claim the dividends remaining

unpaid / unclaimed and Transfer of unclaimed Dividend / Equity Shares of the Company to Investor Education and Protection Fund (IEPF) Account to those shareholders whose underlying unclaimed dividend / shares are liable to be transferred to IEPF. Concerned shareholders of the Company may claim dividend declared during the financial year 2017-18, up to 4th December, 2024, failing which the Company, in compliance with the said Rules shall transfer the unpaid/ unclaimed dividend for FY 2017-18 and the corresponding equity shares to the demat account maintained by IEPF Authority without any further notice on or after the due date of transfer. Since the shares of the Company are in demat mode, the Company shall inform the Depositories to execute the corporate action and debit the shares lying in the shareholders' demat account and transfer such shares in favour of the IEPF Authority.

We request the concerned shareholders to claim the unclaimed dividends, if any, remaining unpaid to/unclaimed by you from the year 2017-18 onwards, by making an application immediately to the Company or the Company's Registrar and Share Transfer Agent, KFin Technologies Limited.

No claim shall lie against the Company in respect of Unpaid/ unclaimed dividend amount and the corresponding equity shares transferred to the IEPF and the same including all benefits accruing on such shares, if any, can be claimed from IEPF Authority by making an application in Form No. IEPF-5 and after following the procedure prescribed in the Rules, details of which are available on the website of the IEPF Authority www.iepf.gov.in.

For any queries, shareholders may contact Mr. Mohd Mohsin Uddin - Senior Manager (Unit: Bharat Road Network Limited) of KFin Technologies Limited, Selenium Building, Tower-B Plot No 31 & 32, Financial District Nanakramguda, Serilingampally, Hyderabad, Rangareddy, Telangana, India - 500 032 at einward.ris@kfintech.com or mohsin.mohd@kfintech.com at Toll Free No. 1-800-309-4001, for any further clarifications. For Bharat Road Network Limited

Ankita Rathi Company Secretary and Compliance Officer ACS: 46263 financialexp epapr in



convening the AGM.

Place: Noida

#### SHARE INDIA SECURITIES LIMITED

CIN: L67120GJ1994PLC115132 Corporate Office: A-15, Sector 64, Noida, Distt. Gautam Buddha Nagar, Uttar Pradesh - 201301 Reg. Office: Unit no. 615 and 616, 6th Floor, X-Change Plaza, Dalal Street Commercial Co-operative Society Limited, Road 5E, Block 53, Zone 5, Gift City, Gandhinagar, Gujarat - 382355 Tel No.: +91-120-4910000; Website: www.shareindia.com; E-mail ID: secretarial@shareindia.com **PUBLIC NOTICE TO MEMBERS** 

#### Notice of 30th Annual General Meeting

Notice is hereby given that the 30" Annual General Meeting ("AGM") of Members of Share India Securities Limited ("Company") is scheduled to be held on Wednesday, September 25, 2024 at 04:30 p.m. (IST) through Video Conferencing ("VC") / Other Audio Visual Means ("OAVM"), in compliance with all applicable provisions of the Companies Act, 2013 and rules made thereunder, read with General Circular No. 14/2020 dated April 08, 2020, Circular No. 20/2020 dated May 05, 2020, Circular No. 02/2021 dated January 13, 2021, Circular No. 21/2021 dated December 14, 2021 Circular No. 02/2022 dated May 05, 2022, Circular No. 10/2022 dated December 28, 2022 and Circular No. 09/2023 dated September 25, 2023 issued by the Ministry of Corporate Affairs ("MCA Circulars"), SEBI (Listing Obligations and Disclosure Requirements) Regulations, 2015, read with Circular No. SEBI/ HO/CFD/CMD1/CIR/P/2020/79 dated May 2020 and various subsequent circulars latest being Circular No. SEBI/HO/CFD/CFD-PoD-2/P/CIR/2023/167 dated October 07, 2023, without the physical presence of the Members at a common venue, to transact the businesses as set forth in the Notice convening the said AGM. The venue of the AGM shall be deemed to be the registered office of the

In compliance with the aforementioned MCA and SEBI circulars, the Notice of the AGM and the Annual Report of the Company for the financial year 2023-24, have been sent on September 03, 2024 through electronic mode to all the members, whose names appear in the list of Beneficial Owners as received from National Securities Depository Limited [NSDL] / Central Depository Services (India) Limited [CDSL] as on Friday, August 30, 2024.

The Notice and the Annual Report are also available on the Company's website, i.e., www.shareindia.com, on the website of Stock Exchanges, i.e., BSE Limited at www.bseindia.com & National Stock Exchange of India Limited at www.nseindia.com and on the website of e-voting service provider, i.e., CDSL, at www.evotingindia.com. The facility for remote e-voting and e-voting during the AGM in respect of businesses set out in the Notice is being

provided by Company through CDSL. Necessary arrangements have been made by Company with CDSL to facilitate remote e-voting and e-voting at the AGM. A person whose name appears in the Register of Beneficial Owners as on the cut-off date, i.e., Wednesday, September 18, 2024, only shall be entitled to avail the facility of remote e-voting or e-voting during the AGM. The detailed procedure

for remote e-voting/e-voting during the AGM and attending the AGM through VC/OAVM are provided in the Notice

The remote e-voting shall commence on Sunday, September 22, 2024 at 9:00 a.m. (IST) and end on Tuesday, September 24, 2024 at 5:00 p.m. (IST). The remote e-voting shall not be allowed beyond the said date and time. Any person who acquires equity shares of the Company and becomes a Member of the Company after dispatch of Notice

of the AGM and is holding equity shares as on the cut-off date of Wednesday, September 18, 2024 may obtain the User ID and password by sending request at secretarial@shareindia.com. However, if you are already registered with CDSL for e-voting, you can use your existing User ID and password for casting your vote.

Members/Shareholders who have not cast their votes during the remote e-voting period prior to the AGM, can only cast their votes electronically during the AGM. The e-voting module shall be disabled by the CDSL for voting, thereafter. The Members who have cast their vote by remote e-voting prior to the AGM may also attend the AGM but shall not be allowed to cast their vote again. Once vote(s) on resolution(s) are cast by any Member, the same cannot be changed subsequently.

Members who wish to register/ update their e-mail addresses are requested to register/update the details in their demat account, as per the process advised by their DPs.

All grievances connected with the facility for voting by electronic means may be addressed to Mr. Rakesh Dalvi, Senior Manager, Central Depository Services (India) Limited, A Wing, 25th floor, Marathon Futurex, Mafatlal Mill Compounds, N M Joshi Marg, Lower Parel (East), Mumbai-400013 or send an e-mail to helpdesk evoting@cdslindia.com or call toll free no. 18002109911. Members may also write to the Company Secretary at the email ID: secretarial@shareindia.com.

For Share India Securities Limited

Company Secretary & Compliance Officer

Vikas Aggarwal

M. No.: F5512

Date: September 03, 2024

ASIAN ENERGY SERVICES LIMITED CIN: L23200MH1992PLC318353 Regd. Office: 3B, 3rd Floor, Omkar Esquare, Chunabhatti Signal,

Eastern Express Highway, Sion(East), Mumbai - 400022, Maharashtra, India Tel. No.: 022-42441100 Email: secretarial@asianenergy.com Website: www.asianenergy.com

### Notice of 31st Annual General Meeting, Book Closure and **Remote E-Voting information**

NOTICE is hereby given that the 31th Annual General Meeting ('AGM' or 'the Meeting') of the members of Asian Energy Services Limited ('the Company') will be held on Wednesday, September 25, 2024 at 11:00 a.m. (IST) through Video Conferencing ('VC') facility / other Audio Visual Means ('OAVM') only, to transact the business as set out in the Notice of the AGM. In terms of Ministry of Corporate Affairs ('MCA') circulars and Securities and Exchange Board of

by email to those members whose e-mail addresses are registered with the Company or Registrar & Transfer Agent ('RTA') and Depository Participants ('DP') as on August 30, 2024. The requirements of sending physical copies of the Notice of the AGM has been dispensed with vide MCA Circulars and the SEBI Circulars. Mr. Hemanshu Kapadia, Practicing Company Secretary (Membership No. FCS - 3477 & C.P. No.

India ('SEBI') circulars, the Notice of the 31" AGM and the Annual Report 2023-24, has been sent

2285) of M/s. Hemanshu Kapadia & Associates, Practicing Company Secretaries or failing him Mrs. Pooja Jain, Practicing Company Secretary (Membership No. FCS 8160 & C.P. No. 9136) of VPP & Associates, Practicing Company Secretaries, has been appointed as scrutinizer for the evoting process.

### Remote e-Voting:

In compliance with section 108 of the Companies Act, 2013 ('the Act') read with Rule 20 of the Companies (Management and Administration) Rules, 2014, ('the Rules') as amended from time to time, the Secretarial Standard on General Meetings ('SS-2') issued by the Institute of Company Secretaries of India ('ICSI') and Regulation 44 of the SEBI (Listing Obligations and Disclosure Requirements) Regulations, 2015 ('Listing Regulations'), the Company is providing facility to all its members to cast their votes on the resolution set forth in the Notice of the AGM by electronic means (e-voting) by using electronic voting system provided by National Securities Depository Limited ('NSDL') either by remote e-voting before as well as during the AGM.

a. The remote e-Voting facility would be available during the following period: Commencement of remote e-Voting from 9.00 a.m. (IST) on Sunday, September 22, 2024

End of remote e-Voting upto 5.00 p.m. (IST) on Tuesday, September 24, 2024 The remote e-Voting module shall be disabled by NSDL for voting thereafter and Members will

not be allowed to vote electronically beyond the said date and time; b. The voting rights of the members shall be in proportion to their share of the paid-up equity

- share capital of the Company as on Wednesday, September 18, 2024 ('Cut-Off Date'). The facility of remote e-Voting system shall also be made available during the Meeting and the members attending the Meeting, who have not already cast their vote by remote e-voting shall be able to exercise their right during the Meeting. A person whose name is recorded in the Register of Members / Register of Beneficial Owners as on the Cut-Off Date only shall be entitled to avail the facility of remote e-Voting before / during the AGM. Any person who acquires shares of the Company and becomes a member of the Company
- after the dispatch of the Notice and holds shares as on the Cut-Off Date, may obtain the login-id and password for remote e-Voting by sending a request at evoting@nsdl.co.in. However, if a person is already registered with NSDL for remote e-voting then he can use his existing logir and password and cast his vote.

d. Members who have cast their vote by remote e-Voting prior to the Meeting may also attend the

Meeting electronically, but shall not be entitled to vote again. The members of the Company holding shares in physical / demat form and who have not registered / updated their email addresses with the Company / RTA / DP are requested to send the

following documents / information via email to secretarial@asianenergy.com or rnt.helpdesk@linkintime.co.in in order to register/update their email addresses before 5:00 p.m. (IST) on Wednesday, September 18, 2024.

- Name registered in the records of the Company,
- Email id and mobile number,
- DPID Client ID (For equity shares held in demat), Scanned copy of the share certificate front and back (For equity shares held in physical), and
- Self-attested scanned copy PAN and Aadhar. In case of any queries / grievances connected with remote e-Voting, please refer the Frequently

Asked Questions ('FAQs') for Shareholders and e-voting user manual for shareholders available at the download section of www.evoting.nsdl.com or contact Ms. Pallavi Mhatre, Manager at evoting@nsdl.co.in or call at toll free no.: 1800 1020 990 and 1800 22 44 30. Book Closure:

Notice is further given that pursuant to section 91 of the Act and the rules framed thereunder, the Register of Members and the Share Transfer Books of the Company will remain closed from Thursday, September 19, 2024 to Wednesday, September 25, 2024 (both days inclusive) for the purpose of 31" AGM. For Asian Energy Services Limited

Place: Mumbai Date: September 4, 2024

Ms. Shweta Jain Company Secretary

BENGALURU

ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್. ಕಾರ್ಷರೇಟ್ ಕಛೇರಿ: 802, ನಟರಾಜ್ ಬೈ ರುಸ್ತೊಂಜೀ, ವೆಸ್ಟರ್ ಎಕ್ಸ್ ಪ್ರೇಸ್ ಹೈವೆ, ಸರ್.ಎಂ.ವಿ ರಸ್ತೆ, ಅಂಧೇರಿ ಈಸ್ಟ್, ಮುಂಬಯ-400 069, ಮಹಾರಾಷ್ಟ್ರ ವಲಯ ಕಛೇರಿ :- ನಂ.3, ಜೆವಿಟ ಟವರ್, 1 ಮತ್ತು 2ನೇ ಮಹಡಿ, 8ನೇ ಎ ಮೇನ್, ಎಸ್.ಆರ್.ನಗರ, ಬೆಂಗಳೂರು-560027, (ಕರ್ನಾಟಕ). ಜಯನಗರ ಶಾಖೆ: ಕಛೇರಿ ನಂ.180, ಅಮೃತ, 5ನೇ ಮೇನ್, 4ನೇ ಬ್ಲಾಕ್ ಪಶ್ಚಿಮ, ಜಯನಗರ, ಬೆಂಗಳೂರು-560011, (ಕರ್ನಾಟಕ). ಅಧಿಕೃತ ಅಧಿಕಾರಿ : ಮಂಜುನಾಥ ಕೆ ಆರ್, ಮೊಬೈಲ್: 9480074594.



ಖಾಸಗಿ ಒಪ್ಪಂದದ ಮೂಲಕ 2002ರ ಸರ್ಫೈಸಿ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಆಸ್ತಿ ಮಾರಾಟ

ಆದಾಗ್ಯೂ ಅಧಿಕೃತ ಅಧಿಕಾರಿ, ಆಧಾರ್ ಹೌಸಿಂಗ್ ಫೈನಾನ್ಷಿಯಲ್ ಲಿಮಿಟೆಡ್ (AHFL) ಆಸ್ತಿಗಳ ಸರ್ಫೈಸಿ ಕಾಯಿದೆ 2002 (ಸರ್ಫೈಸಿ ಕಾಯಿದೆ, 2002)ರ ಫೈನಾನ್ಷಿಯಲ್ ಅಸೆಟ್ಸ್ ಮತ್ತು ಸೆಕ್ಯುರಿಟೈಸೇಶನ್ ಮತ್ತು ಹುನರ್ ನಿರ್ಮಾಣ ಮತ್ತು ಭದ್ರತಾ ಹಿತಾಸಕ್ತಿಗಳ ಜಾರಿ ಕಾಯ್ದೆ 13(4)ಅಡಿ ಸ್ವಾಧೀನಕ್ಕೆ ತೆಗೆದುಕೊಂಡಿದ್ದಾರೆ. (ಭದ್ರತಾ ಸ್ವತ್ತು) ಕೆಳಗೆ ನೀಡಲಾಗಿದೆ. ಸುರಕ್ಷಿತ ಸಾಲದ ವಸೂಲಾತಿಗಾಗಿ ಸರ್ಫೈಸಿ ಕಾಯಿದೆಯ ಅಡಿಯಲ್ಲಿ ಮೇಲೆ ತಿಳಿಸಲಾದ ಸುರಕ್ಷಿತ ಆಸ್ತಿಯ ವಿರುದ್ಧ ಕೆಲವು ಆಸಕ್ತ ವ್ಯಕ್ತಿಗಳಿಂದ ಅಧಿಕೃತ ಅಧಿಕಾರಿ ಮಾರಾಟದ ಪ್ರಸ್ತಾಪವನ್ನು ಸ್ಥೀಕರಿಸಿದ್ದಾರೆ. ಈಗ, ಅಧಿಕೃತ ಅಧಿಕಾರಿಯು ಭದ್ರತಾ ಆಸಕ್ತಿ (ಜಾರಿ) ನಿಯಮಗಳು 2002ರ ನಿಯಮ 8 ಮತ್ತು 9ರ ಪ್ರಕಾರ ಖಾಸಗಿ ಒಪ್ಪಂದದ ಮೂಲಕ ಮೇಲಿನ ಆಸ್ತಿಯನ್ನು ಮಾರಾಟ ಮಾಡಲು ಸೂಚನೆಯನ್ನು ನೀಡುತ್ತಿದ್ದಾರೆ. ಖಾತೆಯ ವಿವರಗಳು ಈ ಕೆಳಗಿನಂತಿವೆ:

į	ಕ) o.	ಸಾಲಗಾರ / ಸಹ–ಸಾಲಗಾರರ ಹೆಸರು	ತಗಾದ ಸೂಚನ ದಿನಾಂಕ ಮತ್ತು ಮೊತ್ತ	ಮೀಸಲು ಬೆಲೆ (ರೂ.)	ಒಟ್ಟು ಬಾಕಿ ಮೊತ್ತ ರಂತೆ	ಸ್ಥಿರಾಸ್ತಿಯ ವಿವರಣೆ	į
1	1	(ಸಾಲದ ಕೋಡ್_ ನಂ. : 18800004270	11-07-2022	ರೂ. 11,20,000.00	28-08-2024	82 83 ಫ್ಲಾಟ್ ನಂ.164, ಬ್ಲಾಕ್ ಸಿ14, ಮೊದಲನೇ ಮಹಡಿ, ಕೊಡತಿ ಗ್ರಾಮ,	1
		ಜಯನಗರ ಶಾಖೆ)	ರೂ.	(ರೂಪಾಯಿ	ರಂತೆ	ಸರ್ಜಾಮರ ರಸ್ತೆ, ಬೆಂಗಳೂರು-560035, ಕರ್ನಾಟಕ. ಚಕ್ಕುಬಂಧಿ: ಮೂರ್ವಕ್ತೆ:	6
		ಅಣ್ಣಾಮಲೈ ಎಸ್ (ಸಾಲಗಾರರು)	8,13,674.00	ಹನ್ನೊಂದು ಲಕ್ಷ	ರೂ.	ಪಸ್ತಾವಿತ ರಸ್ತೆ, ಪತ್ರಿಮಕ್ಕೆ: ಫ್ಲಾಟ್ ನಂ.161, ಉತ್ತರಕ್ಕೆ: ಫ್ಲಾಟ್ ನಂ.163 ಮತ್ತು	
п		ಉಮಾ ಎ (ಸಹ ಸಾಲಗಾರರು)		ಇಪ್ಪತ್ತು ಸಾವಿರ ಮಾತ್ರ)	9,81.304.00	ದಕಿಣಕೆ: ರಸೆ.	
i		ಸರವಣನ್ ಜೆ (ಜಾಮೀನುದಾರರು)					in .

🛮 ಅಧಿಕೃತ ಅಧಿಕಾರಿಯು ಸುರಕೃತ ಆಸ್ತಿಯನ್ನು ಮಾರಾಟ ಮಾಡಲು ಹರಾಜು ನಡೆಸುತ್ತಾರೆ. 'ಎಲ್ಲಿದೆಯೋ', 'ಏನಿದೆಯೋ' ಮತ್ತು 'ಅಲ್ಲಿ ಏನೇ ಇರಲಿ' ಅದರ ಆಧಾರದಲ್ಲಿ ಹೇಳಲಾದ ಆಸ್ತಿಯ ಮೇಲೆ ಯಾವುದೇ ಬಾಕಿ 🖡 🛮 ಉಳಿದಿರುವ ಯಾವುದೇ ಹೊಣೆಗಾರಿಕೆಗಳಿಗೆ AHFL ಜವಾಬ್ದಾರನಾಗಿರುವುದಿಲ್ಲ. ಯಾವುದೇ ಕಾರಣವನ್ನು ನೀಡದೆಯೇ ಆಫರ್ ಅನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಹಕ್ಕನ್ನು ಅಧಿಕೃತ ಅಧಿಕಾರಿ ಕಾಯ್ದರಿಸಿ 🖡 ಕೊಂಡಿದ್ದಾರೆ. ಮತ್ತು ಮಾರಾಟವು ಸುರಕ್ಷಿತ ಸಾಲಗಾರರಿಂದ ದೃಢೀಕರಣಕ್ಕೆ ಒಳಪಟ್ಟಿರುತ್ತದೆ. ಪ್ರಸ್ತಾವಿತ ಖರೀದಿದಾರನ ಪ್ರಸ್ತಾಪವನ್ನು ಸ್ವೀಕರಿಸಿದ ನಂತರ, ಅವನು/ಅವಳು ಮುಂಗಡ ಹಣದ ಬ್ಯಾಲಿನ್ಸ್ ನ ಹೊಂದಾಣಿಕೆಯನ್ನು ಒಳಗೊಂಡಂತೆ ಸ್ವೀಕರಿಸಿದ ಬೆಲೆಯ 25% ಅನ್ನು ತಕ್ಷಣವೇ ಶೇವಣಿ ಮಾಡಬೇಕಾಗುತ್ತದೆ ಮತ್ತು ಆಫರ್ ಅನ್ನು ಸ್ವೀಕರಿಸಿದ ದಿನಾಂಕದಿಂದ 15 (ಹದಿನೈದು) ದಿನಗಳಲ್ಲಿ ಖರೀದಿದಾರರಿಂದ ಬಾಕಿ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಸುರಕ್ತಿತ ಸಾಲಗಾರರಿಂದ ಉದ್ದೇಶಿತ ಖರೀದಿದಾರನು ನಿರ್ದಿಷ್ಟಪಡಿಸಿದ ಸಮಯದೊಳಗೆ ಅವನು/ಅವಳು ಬಾಕಿ ಮೊತ್ತವನ್ನು ಪಾವತಿಸಲು ವಿಫಲವಾದಲ್ಲಿ, ಈಗಾಗಲೇ ಠೇವಣಿ 🛘 ಮಾಡಿದ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಮತ್ತು ಅದಕ್ಕೆ ಅನುಗುಣವಾಗಿ ಆಸ್ತಿಯನ್ನು ಮರು ಮಾರಾಟ ಮಾಡಲಾಗುತ್ತದೆ ಎಂದು ಗಮನಿಸಬೇಕು. ಇದು 2002 ರ ಸರ್ಫೇಸಿ ಕಾಯ್ದೆ ಅಡಿಯಲ್ಲಿ 15 🖡 🛮 ದಿನಗಳ ಮಾರಾಟದ ಸೂಚನೆಯನ್ನು ಈ ಮೂಲಕ ಸಾರ್ವಜನಿಕರಿಗೆ ಮತ್ತು ನಿರ್ದಿಷ್ಟವಾಗಿ ಮೇಲೆ ವಿವರಿಸಿದ ಸ್ಥಿರಾಸ್ತಿಯನ್ನು ಅಡಮಾನಗೊಳಿಸಿದ/ಜಾರ್ಜ್ ಮಾಡಿದ ಸಾಲಗಾರ(ರು), ಸಹ–ಸಾಲಗಾರ (ರು) ಮತ್ತು 🖡 ಖಾತರಿದಾರರಿಗೆ (ಗಳು) ನೀಡಲಾಗಿದೆ. ಆಧಾರ್ ಹೌಸಿಂಗ್ ಫೈನಾನ್ಸ್ ಲಿಮೆಟೆಡ್ (AHFL) ಭದ್ರತಾ ಸಾಲದಾತರ ಅಧಿಕೃತ ಅಧಿಕಾರಿಯಿಂದ ಪಡೆದುಕೊಂಡಿರುವ ಭದ್ರತಾ ಸ್ವತನ್ನು "ಎಲ್ಲಿ ಇದೆಯೋ ಹಾಗೆಯೇ", ಮತ್ತು "ಏನು ಇದೆಯೋ ಹಾಗೆ ಮತ್ತು "ಹೇಗಿದೆಯೋ ಹಾಗೆ" ಮಾರಾಟ ಮಾಡಲಾಗುತ್ತದೆ. ಮತ್ತು ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್,,ಗೆ ಪಾವತಿಸಬೇಕಾದ ಮೊತ್ತ ಬಾಕಿಯಾದರೆ ಮಾರಾಟದ ದಿನಾಂಕದ ಮೊದಲು ಹೂರ್ಣವಾಗಿ ಹರಾಜನ್ನು ನಿಲ್ಲಿಸಲಾಗುವುದು.

ಹರಾಜಿನ ದಿನಾಂಕವನ್ನು 20-09-2024ಕ್ಕೆ ನಿಗದಿಪಡಿಸಲಾಗಿದೆ

ಸ್ಥಳ : ಜಯನಗರ ದಿನಾಂಕ : 04.09.2024

ಅಧಿಕೃತ ಅಧಿಕಾರಿ ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್.

#### ಶ್ರೀರಾಮ್ ಹೌಸಿಂಗ್ ಫೈನಾನ್ಸ್ ಅಮಿಚಿಡ್

SHRIRMM HOUSING FINANCE

ಮುಖ್ಯ ಕಚೇರಿ : ಲೆವೆಲ್-3, ವೋಕಾರ್ಡ್, ಪೂರ್ವ ವಿಂಗ್ ಸಿ-2 ಬ್ಲಾಕ್, ಬಾಂದ್ರಾ ಕುರ್ಲಾ ಸಂಕೀರ್ಣ, ಬಾಂದ್ರಾ (ಪೂರ್ವ), ಮುಂಬೈ – 400 051, ದೂರವಾಣಿ: 022 4241 0400, 022 4060 3100, ವೆಬ್ಸ್ಟ್ರೌಟ್ : http://www.shriramhousing.in ನೋಂದಾಯಿತ ಕಚೇರಿ : ಕಚೇರಿ ನಂ. 123, ಅಂಗಪ್ಪ ನಾಯ್ಕನ್ ಬೀದಿ, ಚೆನ್ನೈ - 600 001 ಶಾಖಾ ಕಚೇರಿ: ನಂ. 96, ಆರ್.ಬಿ. ಮನರ್. 20ನೇ ಮುಖ್ಯ ರಸ್ತೆ, ರಾಜಾಜಿನಗರ, 2ನೇ ಬ್ಲಾಕ್, ಬೆಂಗಳೂರು - 560010.

(ನಿಯಮ ខ(೯) ಅಂಶವನ್ನು ಗಮನಿಸಿ) ಅನುಬಂಧ-4-ಎ

ಸ್ಥಿರಾಸ್ತಿಗಳ ಮಾರಾಟಕ್ಷೆ ಮಾರಾಟ ಪ್ರಕಟಣೆ

ಹಣಕಾಸು ಸ್ವತ್ತುಗಳ ಭದ್ರತಾ ಮತ್ತು ಪುನರ್ನಿನಿರ್ಮಾಣ ಮತ್ತು ಭದ್ರತಾ ಹಿತಾಸಕ್ತಿ ಕಾಯ್ದೆ 2002 ಮತ್ತು ಭದ್ರತಾ ಬಡ್ಡಿ ಕಾಯ್ದೆ (ಜಾರಿ) ನಿಯಮಾವಳಿ 2002ರ ನಿಯಮ 8(6)ರ ಅಂಶಗಳನ್ನು ಓದಿಕೊಂಡಂತೆ ಸ್ಥಿರಾಸ್ತಿಗಳ ಮಾರಾಟಕ್ಕಾಗಿ ಇ–ಹರಾಜು ಮಾರಾಟ ಪ್ರಕಟಣೆ.

ಸಾಮಾನ್ಯವಾಗಿ ಸಾರ್ವಜನಿಕರಿಗೆ ಅದರಲ್ಲೂ ಮುಖ್ಯವಾಗಿ ಸಾಲಗಾರ(ರು) ಹಾಗೂ ಜಾಮೀನುದಾರ(ರು) ಇವರಿಗರೆ ಈ ಮೂಲಕ ತಿಳಿಸುವುದೇನೆಂದರೆ, ಈ ಕೆಳಗೆ ವಿವರಿಸಲಾದ ಆಸ್ತಿಗಳನ್ನು ಶ್ರೀರಾಮ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ಗೆ ಅಡಮಾನವಿಟ್ಟಿದ್ದು, ಅದರ ಭೌತಿಕ ಸ್ವಾಧೀನವನ್ನು ಶ್ರೀರಾಮ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ನ ಅಧಿಕೃತ ಅಧಿಕಾರಿ ಪಡೆದುಕೊಂಡಿದ್ದಾರೆ. ಕೆಳಗೆ ಕೋಷ್ಟಕದಲ್ಲಿ ಸೂಚಿಸಲಾದ ಸಾಲಗಾರ(ರು) ಹಾಗೂ ಜಾಮೀನುದಾರ(ರು) ಇವರಿಂದ ಬಾಕಿ ಮೊತ್ತವನ್ನು ವಸೂಲಿ ಮಾಡಲು "ಎಲ್ಲಿ ಇದೆಯೋ ಆ ಆಧಾರದ ಮೇಲೆ', ಏನಿದೆಯೋ ಆ ಆಧಾರದ ಮೇಲೆ', "ಹೇಗಿದೆಯೋ ಆ ಆಧಾರದ ಮೇಲೆ' ದಿನಾಂಕ 14.10.2024ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಇ–ಹರಾಜು ಪ್ರಕ್ರಿಯೆ ನಡೆಯಲಿದೆ. ಸ್ಥಿರಾಸ್ತಿಯ ಹಾಗೂ ಅವುಗಳ ಮೇಲೆ ತಿಳಿದಿರುವ ಹಕ್ಕು ಬಾಧ್ಯತೆಗಳ ಸಂಕ್ಷಿಪ್ತ ವಿವರಗಳು ಹಾಗೂ ಸ್ವಾಧೀನತೆಯ ಮಾದರಿ ಮೀಸಲು ಬೆಲೆ, ಠೇವಣಿ, ವರ್ಧನೆಗಳನ್ನು ಈ ಕೆಳಗಿನಂತೆ ಕೊಡಲಾಗಿದೆ.

ಸಾಲಗಾರ, ಸಹ ಸಾಲಗಾರರ, ಜಾಮೀನುದಾರ, ಅಡಮಾನವಿಟ್ಟವರ ಹೆಸರು	13(2) ತಗಾದೆ ನೋಟಿಸ್ ನ ದಿನಾಂಕ ಮತ್ತು ಮೊತ್ತ	ಮೀಸಲು ಬೆಲೆ (ರೂ.) ಮತ್ತು ಬಿಡ್ ಹೆಚ್ಚಳ	ಮುಂಗಡ ಹಣ ಠೇವಣಿ ವಿವರ (ಇಎಂಡಿ) ವಿವರಗಳು	ಹರಾಜಿನ ದಿನಾಂಕ ಮತ್ತು ಸಮಯ	ಸಂಪರ್ಕಿಸಬೇಕಾದ ವ್ಯಕ್ತಿ ಮತ್ತು ಪರಿಶೀಲನೆಯ ದಿನಾಂಕ			
ಸಾಲಗಾರ, ಸಹ ಸಾಲಗಾರರ, ಜಾಮೀನುದಾರ, ಅಡಮಾನವಿಟ್ಟವರ ಹೆಸರು  1. ಶ್ರೀ ಫುಲಟರಿಯಾ ಮನೋಜ್ ದಯಾಲಾಲ್ ತಂದೆ ದಯಾಲಾಲ್  2. ಶ್ರೀ ಫುಲಟರಿಯಾ ಹರ್ಷಾ ಮನೋಜ ಗಂಡ ಮನೋಜ ದಯಾಲಾಲ್ ವಾಸ: ನಂ. 59, 6ನೇ ಮೇನ್, ಪ್ರಮೋದ್ ಲೇಔಟ್, ಪಂಥರ್ಪಾಳ್ಯ. ಐಶ್ವರ್ಯ ಸೂಪರ್ ಮಾರ್ಕೇಟ್ ಹತ್ತಿರ, ಬೆಂಗಳೂರು – 560039. ಹಾಗೂ: ಆರ್ನಿ ಸಿಮೆಂಟ್ ಪ್ರೋಡಕ್ಟ್, ನಂ. 1301ಎ, 1ನೇ ಕ್ರಾಸ್, 1ನೇ ಮೇನ್, ಸೈಟ್ ರಸ್ತೆ ಅಂಡರ್ ಪಾಸ್,ಪಂಥರ್ಪಾಳ್ಯ, ಬೆಂಗಳೂರು – 560039. ಹಾಗೂ: ಫ್ಲಾಟ್ ನಂ. 203, 2ನೇ ಮಹಡಿ, ಆಕ್ಸಿಸ್ ಅಂತರಾ ಅಪಾರ್ಟ್ಫೆಂಟ್, ಯಲನಹಳ್ಳ ಗ್ರಾಮ, ಬೇಗೂರು ಹೋಬಳಿ, ಬೆಂಗಳೂರು, ಕರ್ನಾಟಕ – 560068.  ಸ್ವಾಧೀನ ವಿಧ ಮತ್ತು ಸ್ವಾಧೀನ ದಿನಾಂಕ 08.08.2024 ಭೌತಿಕ ಸ್ವಾಧೀನ ವಿನಾಂಕ ಇರುವುದಿಲ್ಲ.	ರೂಪಾಯಿ 35,93,614/- (ರೂಪಾಯಿ ಮೂವತ್ಯೆದು ಲಕ್ಷ ತ್ತೊಂಬತ್ಮೂರು ಸಾವಿರ ಆರು ನೂರಾ ಹದಿನಾಲ್ಕು ಮಾತ್ರ) ದಿನಾಂಕ: 07.02.2024 ರಂತೆ ಸಾಲದ ಖಾತೆ ನಂ. ಎಸ್ಎಚ್ಎಲ್ಎಚ್ಬಿ ಎಸ್ 0000646 ಭವಿಷ್ಯದ ಬಡ್ಡಿ, ಒಪ್ಪಂದದ ದರ, ಇತರೆ ವಚ್ಚ ಶುಲ್ಕ ಮತ್ತು ಖರ್ಚು ಸೇರಿ ನೋಟಿಸ್ ಸ್ವೀಕರಿಸಿದ 60 ದಿನದೊಳಗೆ ಸೇರಿ ಮೊತ್ತ ನೋಟಿಸ್ ದಿನಾಂಕ: 19.02.2024	ಇಎಂಡಿ ಸಲ್ಲಿಸಲು ಕೊನೆ ದಿನಾಂಕ 09 ಅಕ್ಟೋಬರ್ 2024, ಬೆಳಗ್ಗೆ 10ರಿಂದ 5ರವರೆಗೆ	(ಇಎಂಡಿ) ವಿವರಗಳು ಕೆಳಗೆ ತಿಳಿಸಲಾದ ಖಾತೆ ವಿವರಗಳಿಗೆ ಆರ್ಟಿಜಿಎಸ್ ಮೂಲಕ, ಠೇವಣಿ ಇಡಬೇಕಾದ ಇಎಂಡಿ ಮೊತ್ತ ಬ್ಯಾಂಕಿನ ಹೆಸರು: ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ ಶಾಖೆ: ಬಾಂದ್ರಾ ಕುರ್ಲಾ ಸಂಕೀರ್ಣ, ಮುಂಬೈ. ಬ್ಯಾಂಕ್ ಖಾತೆ ನಂ.: ಜಾಲ್ತಿ ಖಾತೆ ನಂ. 911020045677633 ಐಎಫ್ಎಸ್ಸಿ ಕೋಡ್: UTIB0000230	14	ಅಶ್ವಾಕ್ ಪಟ್ಟಾ +919819415477 ಪ್ರಶಾಂತ +91 9035211772 ಆಸ್ತಿ ಪರಿಶೀಲನೆ ದಿನಾಂಕ: 25 ಸೆಪ್ಟೆಂಬರ್ 2024, ಬೆಳಗ್ಗೆ 11ರಿಂದ ಸಂಜೆ 4ರವರೆಗೆ			
ಆಸ್ತಿಯ ವಿವರಣೆ								

ಶೆಡ್ಯೂಲ್ 'ಎ' ಆಸ್ತಿ: ಸ್ವತ್ತಿನ ಎಲ್ಲ ಭಾಗ–ವಿಭಾಗ ಸೇರಿ ಸೈ ನಂ. 27/1 ರ ವಾಸಯೋಗ್ಯವಾಗಿ ಪರಿವರ್ತಿಸಲಾದ ಭೂಮಿಯ ಭಾಗ, ಅಳತೆ 22.76 ಗುಂಟಾಗಳು ಮತ್ತು ಸೈ ನಂ. 27/2 ಅಳತೆ 29.24 ಗುಂಟಾಗಳು, (ಅಧಿಕೃತ ಮೆಮೊರಾಂಡಮ್ ದಿನಾಂಕ 6.03.2017 ರಂದು ಪರಿಧಿಸಲಾಗಿದೆ. ALN(SB) SR/25/16-17 ರ ಜಿಲ್ಲಾಧಿಕಾರಿಗಳು, ಬೆಂಗಳೂರು ಜಿಲ್ಲೆ, ಬೆಂಗಳೂರು ಜಿಲ್ಲೆ ಬೆಂಗಳೂರು ದಕ್ಷಿಣ ತಾಲೂಕಿನ ಯಳನಹಳ್ಳಿ ಗ್ರಾಮ, ಬೇಗೂರು ಹೋಬಳಿ, ಬೆಂಗಳೂರು ಜಿಲ್ಲೆಯಲ್ಲಿರುವ ಎಲ್ಲಾ ಹಕ್ಕುಗಳು ಮತ್ತು ಪರಿಕರಗಳನ್ನು ಒಳಗೊಂಡಂತೆ ಒಟ್ಟು 1 ಎಕರೆ 12 ಗುಂಟಾ ಅಳೆತ ಚಕಬಂದಿ: ಪೂರ್ವ: ಸೈ ನಂ. 27/1 ಮತ್ತು 27/2 ರಲ್ಲಿ ಭೂಮಿಯ ಭಾಗವು ಭೂ ಮಾಲೀಕರಿಂದ ಉಳಿಸಲ್ಪಟ್ಟಿದೆ, ಪಶ್ಚಿಮದಿಂದ: ಸೈ ನಂ. 23/1 ಅನ್ನು ಹೊಂದಿರುವ ಭೂಮಿ, ಉತ್ತರದಿಂದ: ಭೂಮಿಯ ಉಳಿದ ಭಾಗ ಸೈ ನಂ. 27/1 ರಲ್ಲಿ ಮತ್ತು, ದಕ್ಷಿಣದಿಂದ: 30 ಅಡಿ ರಸ್ತೆ ಮತ್ತು ಸೈ ನಂ. 27/3 ಹೊಂದಿರುವ ಭೂಮಿಯ ಭಾಗ ಶೆಡ್ಯೂಲ್ 'ಬಿ' ಆಸ್ತಿ ಸ್ವತ್ತಿನ ಎಲ್ಲ ಭಾಗ-ವಿಭಾಗ ಸೇರಿ ಫ್ಲಾಟ್ ನಂ. 203 ಹೊಂದಿರುವ ವಸತಿ ಅಪಾರ್ಟ್ ಮೆಂಟ್ ಕಟ್ಟಡದ ಎರಡನೇ ಮಹಡಿಯಲ್ಲಿ ಪಶ್ರಿಮಕ್ಕೆ ಎದುರಾಗಿರುವ ವೇಳಾಪಟ್ಟಿಯ ಪ್ರಕಾರ ಆಕ್ರಿಸ್ ಅಂತರಾ ಎಂದು ಕರೆಯಲ್ಪಡುವ ಒಂದು ಆಸ್ತಿ, ಖರೀದಿದಾರರಿಗೆ ತೋರಿಸಿದ ಮತ್ತು ಅವನು ಅನುಮೋದಿಸಿದ ಯೋಜನೆಯ ಪ್ರಕಾರ, ಹಾಲ್ ಅನ್ನು ಒಳಗೊಂಡಿರುತ್ತದೆ ಕಮ್ ಡೈನಿಂಗ್, 02 ಬೆಡ್ರೂಮ್ಗಳು, 01 ಟಾಯ್ಲೆಟ್, ಅಡಿಗೆ ಜೊತೆಗೆ ಸಾಮಾನ್ಯ ಪ್ರದೇಶ ಮತ್ತು ಸರಿಸುಮಾರು 550 ಚದರ ಅಡಿ ಕರೈಟ್ ಏರಿಯಾ (745 ಚದರ ಅಡಿ ಸೂಪರ್ ಬಲ್ಸ್ ಅಪ್ ಏರಿಯಾ) ಮತ್ತು 422 ಚದರ ಅಡಿ ಅವಿಭಜಿತ ಪಾಲು ಅನುಸೂಚಿಯಲ್ಲಿ ಒಂದು ಆಸ್ತಿಯ ಜೊತೆಗೆ ಒಂದು ಆಸ್ತಿ ಕಾರ್ ಪಾರ್ಕಿಂಗ್ ಸಾಟ್ ಅನ್ನು ನಿರ್ಧಿಷ್ಟವಾಗಿ 203 ಎಂದು ನೆಲಮಾಳಿಗೆಯಲ್ಲಿ ಗುರುತಿಸಲಾಗಿದೆ ಮತ್ತು ಈ ಕೆಳಗಿನಂತೆ ಚಕಬಂದಿ: ಪೂರ್ವೆ: ಕಾಲುದಾರಿ, ಪಶ್ಚಿಮ: ಕಾರಿಡಾರ್ ಮತ್ತು ಲಾಬಿ ಪ್ರದೇಶ, ಉತ್ತರ: ಫ್ಲಾಟ್ ನಂ. 201, ದಕ್ಷಿಣ: ಫ್ಲಾಟ್ ನಂ. 205.

ಮಾರಾಟದ ವಿವರವಾದ ನಿಬಂಧನೆಗಳು ಹಾಗೂ ಷರತ್ತುಗಳಿಗಾಗಿ ಶ್ರೀರಾಮ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ನ ವೆಬ್ಸ್ಬೆಟ್ನಲ್ಲಿ ಒದಗಿಸಲಾಗಿರುವ ಲಿಂಕ್

ಹೊಸ ಅಲಿಸಿನ

ಸಲಕಾರ

https://eauctions.samil.in/ ಅನ್ನು ದಯವಿಟ್ಟು ಗಮನಿಸಿ. ಸ್ಥಳ : ಬೆಂಗಳೂರು

ದಿನಾಂಕ: 04-09-2024

ಇ-ಮತದಾನಕ್ಕೆ ಸಂಬಂಧಿಸಿದ ಪಶ್ರೆಗಳಿಗೆ :

ಸಹಿ/- ಅಧಿಕೃತ ಅಧಿಕಾರಿ ಶ್ರೀರಾಮ್ ಹೌಸಿಂಗ್ ಫೈನಾನ್ಸ್ ಅಮಿಟೆಡ್

ಸಹಿ/-

#### PUBLIC NOTICE

Our Client Mr.Manjunatha.D, S/o Dooddamuniyappa, Aged about 46 years, R/at: Thaggali Hosahalli Village, Hosakote Taluk, Bangalore Rural District; intend to purchase the immovable Properties more fully described in the Schedules hereunder, from its lawful owners and khathedars (1) Sri. Anand M, (2) Smt. Parijatha and also (3) Sri. Bereanan M. (4) Smt. Parijatha and also (3) Sri.Beerappa.M, (4) Smt. Usha and their children's (Since they are minors) represented by their father and mother; All are R/at: 1st Main, Medahalli Village, Virgonagar Post, Bidarahalli Hobli, Bangalore East Taluk, rost, bioaranaii nooli, bangaiore tast raiuk, Bangalore-560 049, Any person/s having any claim, right, title or interest in the said property may write to the undersigned with documentary proof within 15 days from this date and if no vide objections are received within the stipulated time, our client shall proceed on that basis that, there are no claims of whatsoever nature. SCHEDULE PROPERTIES

Item No.1: All that piece and parcel/part of the portion of the site property bearing No. 28, Khatha No.6595, Old Khatha No.111/1, measuring East to West 15 Feet and North to South 40 Feet, in all 600 Square Feet, AC sheet uilding situated at Channasandra Village Bidarahalli Hobli, Bangalore East Taluk, (Presently comes under BBMP limits), and bounded on: East by: Remaing portion of site belongs to Mr. Beerappa .M, West by : Site No.29, North by : Site No.23, South by: Road; Item No.2: All that piece and parcel/part of the

portion of the site property bearing No. 28 Khatha No.6596, Old Khatha No.111/1, Knatha No.6596, Uld Khatha No.111/1, measuring East to West 15 Feet and North to South 40 Feet, in all 600 Square Feet, AC sheet Building situated at Channasandra Village, Bidarahalli Hobli, Bangalore East Taluk, (Presently comes under BBMP limits), and bounded on: East by: Site No.27, West by: Remaing portion of site belongs to Mr. Anand.M, North by: Site No.23, South by: Road

M. SUBRAMANYA Advocate and Consultant No.71, 1st main, 3rd Cross, Thyagaraja Layout Hosakote Town, Bangalore Rural District-562 114. Mob: 9945782522, Date:03-09-2024

[నియమ 15(1)(a)]/16(3) నೋಡಿ ಸಾಲ ವಸೂಲಾತಿ ನ್ಯಾಯಾಧೀಕರಣ (ಡಿಆರ್ಟ-2) ಬೆಂಗಳೂರು. ನಂ. 4, ರಾಜಭವನ ರಸ್ತೆ ಬೆಂಗಳೂರು-560001

ಪ್ರಕರಣ ಸಂಖ್ಯೆ : ಓ.ಎ. ನಂ. 553/2023 1993ರ ಸಾಲ ವಸೂಲಾತಿ ನ್ಯಾಯಮಂಡಳಿ ಾರ್ಯವಿಧಾನ) ನಿಯಮಗಳು 5ರ ನಿಯಮ 5ರ ಉಪ. ನಿಯ (2ಎ) ನೊಂದಿಗೆ ಓದಿದ ಕಾಯಿದೆ ಸೆಕ್ಷನ್ 19ರ ಉಪ-ವಿಭಾಗ (4) ಅಡಿಯಲ್ಲಿ ನೀಡಲಾದ ಸಮನ್ಸ್

ಮಿಳ್ನಾಡ್ ಮರ್ಕೆಂಟ್ರೆಲ್ ಬ್ಯಾಂಕ್ ಲಿಮಿಟೆಡ್ ತಿನಿಧಿಸುವವರು ಇದರ ಶಾಖೆಯ ವ್ಯವಸ್ಥಾಪಕರು ಬ್ಬಗೋಡಿ ಶಾಖೆ, ಹೊಸೂರು ಮುಖ್ಯ ರಸ್ತೆ, ಬಗೋಡಿ. ಬೆಂಗಳೂರು-560099 V/s

ಮೆ. ಶ್ರೀ ಮಾರುತಿ ಇಂಡಸ್ಪೀಸ್ ಮತ್ತು ಇತರರು

ಮೆ. ಶ್ರೀ ಮಾರುತಿ ಇಂಡಸೀಸ್ ಮತು ಇತರರು ಲೀಕರು : ಶ್ರೀ ಕೆ.ಎಸ್. ನಾಗೇಶ್ ಶ್ರೀನಿವಾಸಯ್ಯ, ವಿಳಾಸ : ನಂ. 79, 9ನೇ ಕ್ರಾಸ್, ಬತ್ತಹಳ್ಳಿ ಮುಖ್ಯ ರಸ್ತೆ, ಪವಮಾನ ಬಡಾವಣೆ, nಗಳೂರು–560083.

2. ಶೀ ಕೆ.ಎಸ್. ನಾಗೇಶ್. ಬಿನ್ ಶೀನಿವಾಸಯ ಳಾಸ : ನಂ. 79, 9ನೇ ಕ್ರಾಸ್, ಕೆಂಬತ್ತಹಳ್ಳಿ ಮುಖ್ಯ ರಸ್ತೆ. ವಮಾನ ಬಡಾವಣೆ, ಬೆಂಗಳೂರು-560 3. ಶ್ರೀಮತಿ ಸುಮಾ .ಬಿ.ಎಸ್

-೧೦. ಶ್ರೀ ಕೆ.ಎಸ್. ನಾಗೇಶ್ ನಂ. 79, 9ನೇ ಕ್ರಾಸ್, ಕೆಂಬತ್ತಹಳ್ಳಿ ಮುಖ್ಯ ರಸ್ತೆ, ಪವಮಾನ ುಡಾವಣೆ, ಬೆಂಗಳೂರು-560083 ಸಮನ್

ಆದರೆ ಓ.ಎ. ನಂ. 553/2023 ಅನ್ನು 10.05.2024 ರಂದ ಗೌರವಾನ್ವಿತ ರಿಜಿಸ್ಟ್ರಾರ್ ಮುಂದೆ ಪಟ್ಟಿ ಮಾಡಲಾಗಿದೆ. ಆದಾಗಿ ಈ ಗೌರವಾನ್ವಿತ ನ್ಯಾಯಮಂಡಳಿ ಸಮನ್ಸ್ / ನೋಟೀಸ್ ನೀಡಲು ಕಾಯಿದೆಯ ಸೆಕ್ಷನ್ 19(4) ಅಡಿಯಲ್ಲಿ ಹೇಳಲಾದ ಅರ್ಜಿಯ ಮೇಲೆ (ಓ.ಎ) ರೂ. 48,24,270.64/- ಸಾಲ ವಸೂಲಾತಿಗಾಗಿ ನಿಮ್ಮ ವಿರುದ್ಧ ದೂರು ದಾಖಲಿಸಲಾಗಿದೆ. (ಅನುಬಂಧಿಸಲಾಗಿದೆ.) ಯಿದೆಯ ಸೆಕ್ಷನ್ 19ರ ಉಪ–ವಿಭಾಗ (4) ಅನುಸಾರವಾಗಿ, ನೀವು, ಪ್ರತಿವಾದಿಗಳು ಈ ಕೆಳಗಿನಂತೆ

(1) ಸಮನ್ಸ್,ನ ಸೇವೆಯ 30 ದಿನಗಳಲ್ಲಿ ಕಾರಣವನ ತೋರಿಸಲು ಪ್ರಾರ್ಥಿಸಿದ ಪರಿಹಾರವನ್ನು ಏ ೀಡಬಾರದು. (ii) ಮೂಲ ಅಪ್ಲಿಕೇಶನ್ ನ ಸರಣಿ ಸಂಖೈ 3ಎ ಆಡಿಯಲ್ಲಿ ಅರ್ಜಿದಾರರು ನಿರ್ದಿಷ್ಟಪಡಿಸಿದ ಆಸ್ತಿಗಳು ಮತ್ತು ್ನಪ್ರಗಳನ್ನು ಹೊರತು ಪಡಿಸಿ ಆಸ್ತಿಗಳು ಅಥವಾ ಆಸ್ತಿಗಳ

ರಗಳನ್ನು ಬಹಿರಂಗಪಡಿಸಲು (iii) ಮೂಲ ಅಪ್ಲಿಕೇಶನ್ ನ ಸರಣಿ ಸಂಖ್ಯೆ 3ಎ ಅಡಿಯಲ್ಲಿ (III) ಮೂಲ ಅಷ್ಟಕರಕಾನ ಸರಣ ಸಂಖ್ಯ 3ಎ ಅಡಿಯಲ್ಲ ಬಹಿರಂಗ ಪಡಿಸಲಾದ ಸುರಕ್ಷಿತ ಸ್ಥತ್ರಗಳು ಅಥವಾ ಇತರ ಸ್ಥತ್ರಗಳು ಮತ್ತು ಅಸ್ತಿಗಳೊಂದಿಗೆ ವ್ಯವಹರಿಸುವುದರಿಂದ ಅಥವಾ ವಿಲೇವಾರಿ ಮಾಡುವುದರಿಂದ ನೀವು ನಿರ್ಬಂಧಿಸಲ್ಪಟ್ಟಿದ್ದೀರಿ. ಆಸ್ತಿಗಳ ಲಗತ್ತಿಸುವಿಕೆಗಾಗಿ ಅರ್ಜಿಯ ವಿಜಾರಣೆ ಮತ್ತು ವಿಲೇವಾರಿ ಬಾಕಿ ಇದೆ; iv) ಭದ್ರತಾ ಆಸಕ್ತಿಯನ್ನು ಸೃಷ್ಟಿಸಿದ ಮತ್ತು/ಅಥವ ನಿರ್ದಿಷ್ಟಪಡಿಸಿ ಇತರ ಸ್ವತ್ತುಗಳು ಮತ್ತು ಗುಣಲಕ್ಷಣಗಳ ಮೇಲೆ ಅವನ ವ್ಯವಹಾರದ ಸಾಮಾನ್ಯ ಕೋಸ್: ಹೊರತುಪಡಿಸಿ, ನೀವು ಮಾರಾಟ, ಗುತ್ತಿಗೆ ಅಥವಾ ಇತರ ರೀತಿಯಲ್ಲಿ ವರ್ಗಾವಣೆ ಮಾಡಬಾರದು ಅಥವಾ ್ಸೂನಲ್ ನ ಪೂರ್ವಾನುಮತಿಯಿಲ್ಲದೆ ಮೂಲ ಅರ್ಜಿಯ ರಣಿ ಸಂಖ್ಯೆ 3ಎ ಅಡಿಯಲ್ಲಿ ಬಹಿರಂಗಪಡಿಸಲಾಗಿದೆ; (v) ಸಾಮಾನ್ಯ ವ್ಯವಹಾರದಲ್ಲಿ ಸುರಕ್ಷಿತ ಆಸ್ತಿಗಳು ಅಥವಾ ಇತರ ಸ್ಥತ್ತುಗಳು ಮತ್ತು ಆಸ್ತಿಗಳ ಮಾರಾಟದಿಂದ ಆರಿತುಕೊಂಡ ಮಾರಾಟದ ಆದಾಯಕ್ಕೆ ನೀವು ೆ ಆದಾಯಕ್ಕೆ ಅಂತಹ ಜವಾಬ್ದಾರರಾಗಿರುತ್ತೀರಿ ಮತ್ತು ಅಂತಹ ಆಸ್ತಿಗಳ ಮೇಲೆ ಭದ್ರತಾ ಆಸಕ್ತಿ ಹೊಂದಿರುವ ಬ್ಯಾಂಕ್ ಅಥವಾ ಾಕಾಸು ಸಂಸ್ಥೆಗಳಲ್ಲಿ ನಿರ್ವಹಿಸುವ ಖಾತೆಯಲ್ಲಿ ಅಂತಹ ರಾಟದ ಹಣವನ್ನು ಠೇವಣಿ ಮಾಡಿ. ಖಿತ ಹೇಳಿಕೆಯನ್ನು ಅರ್ಜಿದಾರರಿಗೆ ಅದರ ಪ್ರತಿಯೊಂದಿಗೆ ಕಲ್ಲಿಸಲು ಮತ್ತು 05.09.2024ರಂದು ಬೆಳಿಗ್ಗೆ 10.30 ಂಟೆಗೆ ರಿಜಿಸ್ಟಾರ್ ಮುಂದೆ ಹಾಜರಾಗಲು ನಿಮಗೆ ರ್ದೇಶಿಸಲಾಗಿದೆ. ವಿಫಲವಾದರೆ ನಿಮ್ಮ ಅನುಪಸ್ಥಿತಿಯಲ್ಲಿ ಅರ್ಜಿಯನ್ನು ಅಲಿಸಲಾಗುತ್ತದೆ ಮತ್ತು ನಿರ್ಧರಿಸಲಾಗುತ್ತದೆ. ದಿನಾಂಕ 10.05.2024 ರಂದು ನನ್ನ ಸಹಿ ಮತ್ತು ನ್ಯಾಯಮಂಡಳಿಯ ಮೊಹರಿನೊಂದಿಗೆ ನೀಡಲಾಗಿದೆ. ರಿಜಿಸ್ಟ್ರಾರ್ ಸಹಿ,

ಸಾಲ ವಸೂಲಾತಿ ನ್ಯಾಯಾಧೀಕರಣ (ಡಿಆರ್ಟಿ-2)

JM FINANCIAL

ಜಿಎಂ ಪೈನಾನ್ನಿಯಲ್ ಅಸೆಟ್ ರಿಕನ್ಸ್ಟಕ್ಷನ್ ಕಂಪನಿ ಅಮಿಟಿಡ್

(ಹಿಂದೆ ಜಿಎಂ ಫೈನಾನ್ನಿಯಲ್ ಅಸೆಟ್ ರಿಕನ್ ಸ್ಟಕ್ಷನ್ ಕಂಪನಿ ಅಮಿಟಿಡ್ ಎಂದು ಕರೆಯಲಾಗುತ್ತಿತ್ತು) ಕಾರ್ಮೋರೇಟ್ ಗುರುತಿನ ಸಂಖ್ಯೆ : U67190MH2007PLC174287 ನೋಂದಣಿ ಕಛೇರಿ : 7ನೇ ಮಹಡಿ, ಸಿರ್ರಿ, ಅಪ್ಪಾಸಾಹೇಬ್ ಮರಾಠೆ ಮಾರ್ಗ, ಪ್ರಭಾದೇವಿ, ಮುಂಬೈ-400 025, ದೂರವಾಣಿ ಸಂಖ್ಯೆ : 022 66301672, ವೆಬ್ಸ್ಟ್ರೇಟ್: www.jmfinancialarc.com

ಸ್ವಾಧೀನದ ಸೂಚನೆ (ಸ್ಥಿರ ಆಸ್ತಿಗಾಗಿ)

ಆದರೆ <mark>ಜಿಎಂ ಫೈನಾಗ್ಡಿಯಲ್ ಅಸೆಟ್ ರಿಕನ್ ಸ್ಷಕ್ಷನ್ ಕಂಪನಿ ಅಮಿಟಿಡ್</mark> ನ ಅಧಿಕೃತ ಅಧಿಕಾರಿಯು ಸ್ವತಃ ಮತ್ತು JMFARC - ಸ್ವರ್ಣ 2011 – ಟ್ರಸ್ಟ್ ಮತ್ತು JMFARC - ್ಲ l 2012 – ಟ್ರಸ್ಟ್ ("JMFARC")ನ ಟ್ರಸ್ಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಮುಂದಿನ ಸಂಸ್ಥೆಯ ಸ್ವತ್ತನ್ನು ಸಾಲನೀಡಿದ್ದಕ್ಕಾಗಿ ಗೋಲ್ಡನ್ ಗೇಟ್ ಪ್ರಾಪರ್ಟೀಸ್ ಲಿಮಿಟೆಡ್ ("GGPL"/ "ಸಾಲಗಾರ I") ಮತ್ತು ಅತ್ಯುತ್ತಮ ಗೋಲ್ಡನ್ ಡೆವಲರ್ಸ್ ಪ್ರೈವೇಟ್ ಲಿಮಿಟೆಡ್ ("BGDPL" /"**ಸಾಲಗಾರ 2**") ಜೊತೆಗೆ ಆಧಾರವಾಗಿರುಃ ಹಕ್ಕುಗಳು, ಶರಿಕ್ಷೆಗಳು, ಆಸಕ್ತಿಗಳು, ಭದ್ರತೆಗಳು, ಗ್ಯಾರಂಟಿಗಳು ಇತ್ಯಾದಿಗಳನ್ನು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ("CBOI") ಮತ್ತು ಇಂಡಿಯನ್ ಓವರ್ಸೇಸ್ ಬ್ಯಾಂಕ್ ("108") ಸೆಪ್ಟೆಂಬರ್ 27, 2011, ಸೆಪ್ಟೆಂಬರ್ 27, 2011 ಮತ್ತು ಅಕ್ಟೋಬರ್ 22, 2012ರಂತೆ ಆರ್ಥಿಕ ಸ್ವತ್ತುಗಳ ಭದ್ರತೆ ಮತ್ತು ಪುನರ್ನಿರ್ಮಾಣ ಮತ್ತು ಭದ್ರತಾ ಹಿತಾಸಕ್ತಿ ಕಾಯಿದೆ 2002 ("ಅಕ್ಟ್ 2002) ಅಡಿಯಲ್ಲಿ ನಿಯೋಜನೆ ಒಪ್ಪಂದಗಳ ಪ್ರಕಾರ ಪ್ರದಾನ ಮಾಡಲಾದ ಅಧಿಕಾರವನ್ನು ಉಪಯೋಗಿಸಿ ಭದ್ರತಾ ಆಸಕ್ತಿ (ಜಾರಿ) ನಿಯಮಗಳು 2002 ("ನಿಯಮಗಳು") ನಿಯಮ 3 ರೊಂದಿಗೆ ಓದಿಕೊಂಡಂತೆ ಕಾಯಿದೆಯ ಸೆಕನ್ 13(12) ಅಡಿಯಲಿ: (ಎ) ಮೇ 24, 2019 ರ ತಗಾದ ಸೂಚನೆ ("ತಗಾದೆ ಸೂಚನೆ 1") ಸಾಲಗಾರ 1 ರಿಂದ ಪಡೆದ ಸಾಲಗಳಿಗೆ ಮತ್ತು (ಬಿ) ಮೇ 24, 2019 ರ ತಗಾದೆ ಸೂಚನೆಯನ್ನು ತಿದುಪಡಿ ದಿನಾಂಕ ಜೂನ್ 13 2019 ದಿನಾಂಕದ ("ತಗಾದೆ ಸೂಚನೆ 2") ಸಾಲಗಾರ 2 ರಿಂದ ಪಡೆದ ಸಾಲಗಳಿಗೆ ಸೂಚನೆ ನೀಡಲಾಗಿದೆ.

ತಗಾದೆ ನೋಟಸ್ಗಳನ್ನು ಸಾಲಗಾರ 1, BGDPL, ಗೋಲ್ಡನ್ ಗೇಚ್ ಪ್ರಾಣಿಕ್ಟ್ಸ್ ಮತ್ತು ವೆಂಚರ್ಸ್ ಐಐಂ, ಶ್ರೀ ಸಿಡಿ ಸಂಜಯ್ ರಾಜ್, ಶ್ರೀ ಕೆ ಪ್ರತಾವ್, ಶ್ರೀ ಸಿ ಎಜ್ **ದೇವರಾಜ್, ළුං \omegaට මුෑබනාන್ ಮತ್ತು ළෑ ශ ಅಮರನಾಥ್,** ಸಾಲಗಾರರಾಗಿ ಜೆಎಂಎಫ್ಎಆರ್ಸಿ ಅವರ ತಗಾದೆ ಸೂಚನೆ 1 ರ ವಿತರಿಸಲಾಗಿದೆ ಮತ್ತು/ಅಥವಾ ಜಾಮೀನುದಾರರು (ಗಳು) ಮತ್ರು/ಅಥವಾ ಅಡಮಾನದಾರರು (ಗಳು) ತಗಾದೆ ಸೂಚನೆ 1 ರಲ್ಲಿ ನಮೂದಿಸಿರುವ ಮೊತ್ತವನ್ನು ಮರುಪಾವತಿಸಲು ರೂ. 367,09,32,432/- (ජාකෙයාෆ්ස්) ಮೂರು ನೂರ ಅರವತ್ತೇಚು ಕೋಟ ಒಂಬತ್ತು ಲಕ್ಷದ ಮೂವತ್ತೆರಡು ಸಾಬಿರದ ನಾಲ್ಲು ನೂರಾ ಮೂವತ್ತೆರಡು ಮಾತ್ರ) ಮೇ 16, 2019 ರಂತೆ ಸಾಲ ಮತ್ತು/ಅಥವಾ ಭದ್ರತೆಯಲ್ಲಿ ನಮೂದಿಸಲಾದ ಒಪ್ಪಂದದ ದರದಲ್ಲಿ ಹೆಚ್ಚಿನ ಬಡ್ಡಿ ಮತ್ತು ಇತರ ಮೊತ್ತಗಳೊಂದಿಗೆ ಮೇ 17, 2019 ರಿಂದ ಪಾವತಿಯವರೆಗಿನ ದಾಖಲೆಗಳು ಸೇರಿ ಹೇಳಿದ ತಗಾದೆ ಸೂಚನೆ 1ರ ದಿನಾಂಕದಿಂದ 60 ದಿನಗಳ ಅವಧಿಯೊಳಗೆ ಪಾವತಿಸಲು ಕರೆ ಕಳಿಸಲಾಗಿದೆ,

ಇದಲ್ಲದೆ, ಬೇಡಿಕೆಯ ಸೂಚನೆ 1 ರ ಪ್ರಕಾರ, JMFARC ಸಹ ಸಾಲಗಾರ 1, BGDPL, ಗೋಲ್ಡನ್ ಗೇಟ್ ಪ್ರಾಚೆಕ್ಟ್ಸ್ ಮತ್ತು ವೆಂಚರ್ಸ್ LLP, ಶ್ರೀ ಅ.ಆ. ಸಂಜಯ ರಾಜ್, ಶ್ರೀ. ಕೆ. ಪ್ರತಾಪ್, ಮತ್ತು ಶ್ರೀ ಎಂ. ಶ್ರೀನಿವಾಸ್ ಹೆಚ್ಚುವರಿಯಾಗಿ ರೂ. 57,88,71,151/- (**ರೂಪಾಂಖ ಐವತ್ತೇಖ ಕೋಟ ಎಂಭತ್ತೆಂಟು ಲಕ್ಷ ಎಫತೊಂದ** ಕಾದಿರದ ನೂರ ಐವತ್ತೊಂದು ಮಾತ್ರ] ಮೇ 16, 2019 ರಂತೆ, ಸಾಲ ಮತ್ತು/ಅಥವಾ ಭದ್ರತಾ ದಾಖಲೆಗಳಲ್ಲಿ ಉಲ್ಲೇಖಸಲಾದ ಒಪ್ಪಂದದ ದರದಲ್ಲಿ ಹೆಚ್ಚಿನ ಬಡ್ಡಿ ಮತ್ತು ಇತರ ಮೊತ್ತಗಳೊಂದಿಗೆ ಮೇ 17, 2019 ರಿಂದ ಪಾವತಿಯವರೆಗೆ, ಹೇಳಲಾದ ಬೇಡಿಕೆ ಸೂಚನೆ 1 ರ ದಿನಾಂಕದಿಂದ 60 ದಿನಗಳ ಅವಧಿಯೊಳಗೆ ಮೊತ್ತವನ್ನು

ಸಾಲಗಾರ 2, GGPL, ಗೋಲ್ಡನ್ ಗೇಚ್ ಪ್ರಾಜೆಕ್ಟ್ಸ್ ಮತ್ತು ವೆಂಚರ್ಸ್ LLP, ಶ್ರೀ ಸಿ.ಡಿ. ಸಂಜಯ್ ರಾಜ್, ಶ್ರೀ ಕೆ.ಪ್ರತಾವ್, ಶ್ರೀ ಸಿ.ಪೆಚ್. ದೇವರಾಜ್, ಶ್ರೀ. ಜ. ರಾಮಕೃಷ್ಣ <mark>ಮತ್ತು ಶ್ರೀ ಎಸ್. ಮಾರ್ಚನ್,</mark> ಸಾಲಗಾರ ಮತ್ತು/ಅಥವಾ ಜಾಮೀನುದಾರ(ರು) ಮತ್ತು/ಅಥವಾ(ರು) ಅಡಮಾನದಾರರಾಗಿ ತಗಾದೆ ಸೂಚನೆ 2 ರಲ್ಲಿ ನಮೂದಿಸಿರು ಮೊತ್ತವನ್ನು ಮರುಪಾವತಿಸಲು ರೂ. 73,70,01,366/- (ರೂಹಾಂಖಗಳು ಎಕ್ಷತ್ತಮೂರು ಕೋಟ ಎಕ್ಷತ್ತು ಲಕ್ಷ ಒಂದು ಸಾ<mark>ವಿರದ ಮೂರು ನೂರ ಅರವತ್ತಾರು ಮಾ</mark>ತ್ರ ಮೇ 15, 2019 ರಂತೆ ಸಾಲ ಮತ್ತು/ಅಥವಾ ಭದ್ರತಾ ದಾಖಲೆಗಳಲ್ಲಿ ನಮೂದಿಸಲಾದ ಒಪ್ಪಂದದ ದರದಲ್ಲಿ ಹೆಚ್ಚಿನ ಬಡ್ಡಿ ಮತ್ತು ಇತರ ಮೊತ್ತಗಳೊಂದಿಗೆ ಮೇ 17 2019 ಪಾವತಿಸುವವರೆಗೆ, ಹೇಳಲಾದ ಬೇಡಿಕೆ ಸೂಚನೆ 2 ರ ದಿನಾಂಕದಿಂದ 60 ದಿನಗಳ ಅವಧಿಯೊಳಗೆ ಪಾವತಿಸಲು ಕರೆ ಕಳಿಸಲಾಗಿದೆ,

(GGPL, BGDPL, ಗೋಲ್ಡನ್ ಗೇಟ್ ಪ್ರಾಜೆಕ್ಟ್ಸ್ ಮತ್ತು ವೆಂರ್ಸ್ LLP, ಶ್ರೀ. ಸಿ.ಡಿ. ಸಂಜಯ್ ರಾಜ್, ಶ್ರೀ. ಕೆ. ಪ್ರತಾಪ್, ಶ್ರೀ. ಸಿ.ಎಚ್. ದೇವರಾಜ್, ಶ್ರೀ. ಎಂ. ಶ್ರೀನಿವಾಸ್, ಶ್ರೀ. ಡಿ. ಅಮರನಾಥ್, ಶ್ರೀ. ಬಿ. ರಾಮಕೃಷ್ಣ ಮತ್ತು ಶ್ರೀ. ಎಸ್. ಮರ್ಟಿನ್ ಅನ್ನು ಇನ್ನು ಮುಂದೆ "ಸಾಲಗಾರ(ರು)" ಎಂದು ಕರೆಯಲಾಗುತ್ತದೆ ಈ ಮೂಲಕ ಸಾರ್ವಜನಿಕರು ಮತ್ತು ಸಾಲಗಾರರಿಗೆ ಸೂಚನೆ ನೀಡುವುದೇನೆಂದರೆ, ಸಾಲಗಾರ(ರು) ಮೇಲೆ ತಿಳಿಸಿದ ಆಯಾ ಮೊತ್ತಗಳನ್ನು ಮರುಪಾವತಿಸಲು ವಿಫಲರಾಗಿದ್ದು, ಕೆಳಗೆ ಸಹಿ ಮಾಡಿದವರು ತಮಗೆ ನೀಡಲಾದ ಅಧಿಕಾರಗಳನ್ನು ಚಲಾಯಿಸುವ ಮೂಲಕ ಕೆಳಗೆ ವಿವರಿಸಿದ ಆಸ್ತಿಗಳನ್ನು ನಿಯಮಗಳ ನಿಯಮ 8

ರೊಂದಿಗೆ ಓದಿಕೊಂಡಂತೆ ಕಾಯಿದೆಯ ಸೆಕ್ಷನ್ 13 ರ ಉಪ–ವಿಭಾಗ (4)ರಡಿ ದಿನಾಂಕ ಆಗಸ್ಟ್ 28, 2024ರಂದು ಸ್ವಾಧೀನಪಡೆಸಿಕೊಂಡಿದ್ದಾರೆ, ನಿರ್ದಿಷ್ಟವಾಗಿ ಸಾಲಗಾರ(ರು) ಮತ್ತು ಸಾಮಾನ್ಯವಾಗಿ ಸಾರ್ವಜನಿಕರು ಆಸ್ತಿಯೊಂದಿಗೆ ವ್ಯವಹರಿಸದಂತೆ ಎಚ್ಚರಿಕೆ ನೀಡಲಾಗಿದೆ ಮತ್ತು ಆಸ್ತಿಯೊಂದಿಗಿನ ಯಾವುದೇ ವ್ಯವಹಾರಗಳು ರೂ.1531,87,57,424 (ರೂಪಾಯಿಗಳು ಒಂದು ಸಾವಿರದ ಐನೂರ ಮೊವತ್ತೊಂದು ಕೋಟಿ ಎಂಭತ್ಯೇಳು ಲಕ್ಷದ ಐವತ್ಯೇಳು ಸಾವಿರದ ನಾಲು ನೊರಾ ಇಪ್ಪತ್ತನಾಲ್ಕು ಮಾತ್ರ ಆಗಸ್ಟ್ 26, 2024 ರಂತೆ (ಮೇಲೆ ಹೇಳಿದ ಬೇಡಿಕೆಯ ಸೂಚನೆ 1 ಮತ್ತು ಬೇಡಿಕೆಯ ಸೂಚನೆ 2ರ ಬಿಡುಗಡೆಯ ನಂತರ ಅರಿತುಕೊಂಡ ಮೊತ್ತದ ದೃಷ್ಟಿಯಿಂದ), ಹೆಚ್ಚಿನ ಬಡ್ಡಿಯೊಂದಿಗೆ ಮತ್ತು ಆಗಸ್ಟ್ 27, 2024 ರಿಂದ ಪಾವತಿಯವರೆಗೆ ಸಾಲದ ದಾಖಲೆಗಳು ಮತ್ತು/ಅಥವಾ ಭದ್ರತಾ ದಾಖಲೆಗಳಲ್ಲಿ ನಮೂದಿಸಲಾದ ಒಪ್ಪಂದದ ದರದಲ್ಲಿ ಇತರ ಮೊತ್ತಗಳು ಸೇರಿ JMFARC ಶುಲ್ತ ಪಾವತಿಗೆ ಒಳಪಟ್ಟಿರುತ್ತದೆ.

ಭದ್ರತಾ ಸ್ವತ್ತುಗಳನ್ನು ಪಡೆದುಕೊಳ್ಳಲು ಲಭ್ಯವಿರುವ ಸಮಯಕ್ಕೆ ಸಂಬಂಧಿಸಿದಂತೆ ಕಾಯಿದೆಯ ಸೆಕ್ಷನ್ 13(8) ರ ನಿಬಂಧನೆಗಳಿಗೆ ಸಾಲಗಾರ, ಅಡಮಾನದಾರರು ಮತ್ತು ಜಾಮೀನುದಾರರ ಗಮನಕ್ಕೆ ತರಲಾಗಿದೆ.

#### ಸ್ಥಿರ ಆಸ್ತಿಯ ವಿವರಣೆ

"ದಿ ಪ್ರೆಸಿಡೆನ್ಡಿಯಲ್ ಟವರ್" ಎಂದು ಕರೆಯಲ್ಪಡುವ ಪ್ರಾಜೆಕ್ಟ್ನಲ್ಲಿ ಕೆಳಗೆ ವಿವರಿಸಲಾದ ವಸತಿ ಫ್ಲಾಟ್(ಗಳು)/ಅಪಾರ್ಟ್ನೆಂಟ್(ಗಳು) ಜೊತೆಗೆ ಸಾಮಾನ್ಯ ಪ್ರದೇಶ, ಸಾಮಾನ್ಯ ಸೌಲಭ್ಯಗಳು, ಸಾಮಾನ್ಯ ತೆರೆದ ಸ್ಥಳ, ಸಾಮಾನ್ಯ ಮೆಟ್ಟಿಲು, ಸಾಮಾನ್ಯ ನೀರು ಮತ್ತು ನೈರ್ಮಲ್ಯ, ಪ್ರತ್ಯೇಕ ವಿದ್ಯುತ್, ಸುಗಮ ಹಕ್ಕುಗಳು ಮತ್ತು ಅದರ ಅನುಬಂದಗಳು ಒಳಗೊಂಡಿದೆ

ಕ್ರ. ಸಂ.	ಅಪಾರ್ಟ್ಮಿಂಚ್/ ಫ್ಲಾಚ್ ಸಂಖ್ಯೆ.	ಮಹಡಿ	ಬ್ಲಾಕ್/ ಟವರ್	ಸೂಪರ್ ಜಲ್ಟ್ ಅಪ್ ಏಲಿಯಾ (ಚದರ ಅಡಿಯಲ್ಲ)	ಜಮೀನಿನ ಅವಿಭಜತ ಪಾಲು (ಚದರ ಅಡಿಗಳಲ್ಲ)	ಕಾರ್ ಪಾಕಃ ಸಂಖ್ಯೆ(ಗಳು)
1.	PA 201	02	А	2335	525	1
2.	PA 202	02	Α	1595	359	1
3.	PA 301	03	Α	2335	525	1
4.	PA 302	03	A	1595	359	1
5.	PA 303	03	A	3055	731	1
6.	PA 304	03	А	2310	520	1
7.	PA 403	04	Α	3055	731	1
8.	PA 404	04	Α	2310	553	1
9.	PA 503	05	A	3055	731	1
10.	PA 504	05	A	2310	553	1
11.	PA 601	06	Α	2335	525	1
12.	PA 603	06	Α	3055	731	1
13.	PA 703	07	A	3055	731	1
14.	PA 803	08	A	3055	731	1
15.	PB 301	03	В	2310	553	1
16.	PB 304	03	В	2415	543	1
17.	PB 402	04	В	1595	359	1
18.	PB 403	04	В	3055	687	1
19.	PB 404	04	В	2415	543	1
20.	PB 503	05	В	3055	731	1
21.	PB 601	06	В	2310	520	1
22.	PB 602	06	В	1595	359	1
23.	PB 701	07	В	2310	520	1
24.	PB 704	07	В	2415	543	1
25.	PB 801	08	В	2310	520	1

ಕಾರ್ಪೋರೇಷನ್ ಸಂಖ್ಯೆ 8 ರಲ್ಲಿ ಮೇಲಿನ ಆಸ್ತಿಯಲ್ಲಿ 13 ಎಕರೆ 4.5 ಗುಂಟಾಸ್ ಕಟ್ಟಡ, ಮತ್ತು ಕಾರ್ ಪಾರ್ಕಿಂಗ್ ಮತ್ತು ಇತರ ವಸ್ತುಗಳ ವಸತಿ ಭೂ ಪ್ರದೇಶದ ಭಾಗವಾಗಿದೆ. ನಂ 90/1<mark>,</mark>90/2,90/3,91,93,94/1,94/3, 95 ತುಮಕೂರು ರಸ್ತೆಯಲ್ಲಿದೆ, ಯಶವಂತಪುರ ಗ್ರಾಮ ಯಶವಂತಪುರ ಹೋಬಳಿ ಬಿಬಿಎಂಪಿ ವಾರ್ಡ್ ನಂ. 2 ಬೆಂಗಳೂರು ಉತ್ತರ ತಾಲೂಕು ಅದರ ಎಲ್ಲಾ ಹಕ್ಕು ಸವಲತ್ತುಗಳು ಮತ್ತು ಉಪಯೋಜನೆಗಳನ್ನು ಒಳಗೊಂಡಂತೆ , ಬೆಸ್ಟ್ ಗೋಲ್ಡನ್ ಡೆವಲರ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿದೆ. ಮತ್ತು ಈ ಕೆಳಗಿನಂತೆ ಸುತ್ತುವರಿದಿದೆ **ಪೂರ್ವ** : ರಸ್ತೆ ಮತ್ತು ಖಾಸಗಿ ಆಸ್ತಿಯ ಭಾಗ, **ಪತ್ತಿಮ** : ಎಂಪಿಐಎಲ್ ಭೂಮಿ ಮತ್ತು ಡೆಕ್ಷನ್ ಸ್ಪಕ್ಷರಲ್**ನ ಉಳಿದ ಭಾಗ, ಉತ್ತರ : ಪೈಪ್**ಲೈನ್ಸ್ ದಕ್ಷಿಣ : ಕಾರ್ಪೊರೇಷನ್ ನಂ.8 ಖರೀದಿದಾರರಿಗೆ ಎಂಪಿಐಎಲ್ ಮೂಲಕ.

(ಗಮನಿಹಿ : ಫೆಬ್ರುವರಿ 21, 2008ರ ಅಧಿಸೂಚನೆಯ ಪ್ರಕಾರ, ತುಮಕೂರು ರಸ್ತೆ ಯಶವಂತನಲ್ಲಿ ನೆಲೆಗೊಂಡಿರುವ 14.5 ಗುಂಟಾಗಳ ಅಳತೆಯ ಸೈ 94/1, 94/2 ಮತ್ತು 94/3 ರ ಭಾಗವಾಗಿದ್ದ 15,575 ಚದರ ಅಡಿ ವಿಸ್ತರ್ಧದ ಪ್ರದೇಶ ಪುರ ಗ್ರಾಮ ಯಶವಂತಪುರ ಹೋಬಳಿ ವಾರ್ಡ್ ನಂ.  $^2$ ಬೆಂಗಳೂರು ಉತ್ತರ ತಾಲೂಕಿಗೆ 13 ಎಕರೆಗಿಂತ ಹೆಚ್ಚಿನ 15,575 ಚದರ ಅಡಿ ಭಾಗವನ್ನು ವರ್ಗಾಯಿಸಲಾಗಿದೆ 4.5 ಗುಂಟೆಗಳು.)

ದಿನಾಂಕ: ಆಗಸ್ಟ್ 28, 2024 ಸ್ಥಳ : ಬೆಂಗಳೂರು

ಅಧಿಕೃತ ಅಧಿಕಾರಿ  $\mathsf{JMFARC} = \mathsf{Li}_{\mathbb{R}_2} = \mathsf{2011}, \; \mathsf{Li}_{\mathbb{R}_2} \; \mathsf{Im} \; \mathsf{SMFARC} = \mathsf{Li}_{\mathbb{R}_2} \; \mathsf{Im} \; \mathsf{Im}$ 

ಮೀಸಲು ಬೆಲೆ

ಬಿಡ್ ಗುಣಾಂಕ

ಮೊತ್ತ ರೂ. 25,000/-



ರಾಜ್ಯದ ಎಲ್ಲ ಅವೃತ್ತಿಗಳಲ್ಲ<sup>®</sup> ಪ್ರಕಟವಾಗುವ 4×1 ಅಳತೆಯ ಕಪ್ಪು–ಜಳುಪು ವೈವಾಹಿಕ ಜಾಹೀರಾತು \* ವೈಯಕ್ತಿಕ ಜಾಹೀರಾತು : ರೂ. 400/ \star \_ ಮ್ಯಾರೇಜ್ ಬ್ಯೂರೋಗಆಗೆ : ರೂ. 500/ 🖰 ಸಂಯುಕ್ತ ಕರ್ನಾಟಕ ಫೋ: 0836–2364304, ಫ್ಯಾಕ್ಸ್: 0836–4253425, e-mail:skhubil@gmail.com

ROSARB - ಬೆಂಗಳೂರು ದಕ್ಷಿಣ, 4ನೇ ಮಹಡಿ, ವಿಜಯ ಟವರ್ಸ್ಸ್ ಟ್ರಿನಿಟಿ ಸರ್ಕಲ್, ಬೆಂಗಳೂರು-560001. ದೂರವಾಣಿ ಸಂಖ್ಯೆ: 080-25011441, Ext. 128,

ದಿನಾಂಕ

ಮತ್ತು ಸಮಯ

ದಿನಾಂಕ

20.09.2024

ಮಧ್ಯಾಹ್ನ 2.00

ಸಂಜೆ 6.00

ಗಂಟೆಯವರೆಗೆ



Bank of Baroda

ಇ-ಹರಾಜು ಮಾರಾಟ ಸೂಚನೆ ಇ-ಹರಾಜು ಮಾರಾಟ ಪ್ರಕಟಣೆ ನಿಯಮ 6(2) & 8(6) ಸೆಕ್ಯೂರಿಟಿ ಇಂಟರೆಸ್ಟ್ (ಎನ್ಫರ್ಫರ್ಸ್ಮಾಮೆಂಟ್) ನಿಯಮ 2002ರ ಸೆಕ್ಯೂರಿಟೈಜೀಶನ್ ಅಂಡ್ ರಿಕನ್ಸ್ಸಕ್ಷನ್ ಆಫ್ ಫೈನಾನ್ಷಿಯಲ್ ಅಸೆಟ್ಸ್ ಅಂಡ್ ಎನ್ಫೋರ್ಸ್ಮಾಮಿಂಟ್ ಆಫ್ ಸೆಕ್ಯೂರಿಟಿ ಇಂಟರೆಸ್ಟ್ ಆಕ್ಟ್ 2002ರಲ್ಲಿ ಸ್ಥಿರಾಸ್ತಿಗಳ ಹರಾಜು ಮಾರಾಟ. ಪ್ರೊವಿಜನ್ ನಿಯಮ 8(6) ಮತ್ತು (9)ರ ಸೆಕ್ಯುರಿಟಿ ಇಂಟರೆಸ್ಟ್ (ಎನ್ಫ್ರೋರ್ಸ್ ಮೆಂಟ್) 2002ರ ಅಡಿಯಲ್ಲಿ ಸ್ವಿರಾಸ್ತ್ರಿಗಳ ಹರಾಜು ಮಾರಾಟ ನಿರ್ದಿಷ್ಟವಾಗಿ ಸಾಲಗಾರರಿಗೆ ಮತ್ತು ಅಡಮಾನದಾರರಿಗೆ / ಜಾಮೀನುದಾರರಿಗೆ ಹಾಗೂ ಸಾರ್ವಜನಿಕರಿಗೆ ಈ ಮೂಲಕ ಸೂಚಿಸುವುದೇನೆಂದರೆ ಸೆಕ್ಕೂರ್\_ಕ್ರೆಡಿಟರ್ಗೆ ಅಡಮಾನ / ಚಾರ್ಜ್ ಮಾಡಿರುವ ಈ ಕೆಳಗೆ ಸೂಚಿಸಿರುವ ಆಸ್ತಿಗಳ ಅಧಿಕೃತ ಅಧಿಕಾರಿ, ಬ್ಯಾಂಕ್ ಆಫ್ ಬರೋಡ, ಬೆಂಗಳೂರು ಇವರು ಸ್ಥಾಧೀನಕ್ಕೆ ಪಡೆದುಕೊಂಡಿದ್ದು, ಸದರಿ ಆಸ್ತಿಗಳನ್ನು 20.09.2024ರಂದು "ಎಲ್ಲಿ ಹೇಗಿದೆಯೋ ಹಾಗೇ" ಎಲ್ಲಿ ಏನಿದೆಯೋ ಹಾಗೇ ಆಧಾರದ ಮೇಲೆ" ಮಾರಾಟ

ಸ್ಥಿರಾಸ್ತಿಯ / ಚರಾಸ್ತಿಯ ವಿವರಗಳು

ಫ್ಲಾಟ್ ನಂ. 229, 2ನೇ ಮಹಡಿ,

ಲೋಟಸ್ ಬ್ಲಾಕ್, ಈಡನ್ ಬ್ಲಾಸಮ್ತ್

ಬಿಬಿಎಂಪಿ ಖಾತಾ ನಂ. 134/471/33/1

ಸರ್ವೇ ನಂ. 33/1, ಇದು ಗೊಲಜಳಿ

ಉತ್ತರಹಳ್ಳಿ

ಬೆಂಗಳೂರು-560083 ರಲ್ಲಿದೆ.

ಶ್ರೀ ಎನ್. ಸಂಪತ್ ಕುಮಾರ್

ಅಂಜನಾಮರ

ಅಪಾರ್ಟ್ ಮೆಂಟ್,

ಎನ್ನಂಬರೆನ್ಸ್ : ಇಲ್ಲ

ಡಿಸಿಎಕ್ಸ್ ಸಿಸ್ಟಮ್ಸ್ ಅಮಿಟೆಡ್ನ 13ನೇ ವಾರ್ಷಿಕ ಸಾಮಾನ್ಯ ಸಭೆಯ ಸೂಚನೆ ಈ ಮೂಲಕ ಸೂಚನೆ ನೀಡುವುದೇನೆಂದರೆ, ಕಂಪನಿಯ ಕಾಯ್ದೆ 2013 ('ಕಾಯ್ದೆ')ರ ಅನ್ವಯವಾಗುವ ಕಾನೂನುಗಳ ಅನುಸಾರ, ಕಾರ್ಮೋರೇಟ್ ವ್ಯವಹಾರಗಳ ಸಚಿವಾಲಯವು ಹೊರಡಿಸಿರುವ ಸೆಪ್ಟೆಂಬರ್ 25, 2023ರ ಸಾಮಾನ್ಯ ಸುತ್ತೋಲೆ ಸಂಖ್ಯೆ 9/2023, ಹಾಗೂ ಸೆಕ್ಯುರಿಟೀಸ್ ಮತ್ತು ಎಕ್ಕ್ಚೇಂಜ್ ಬೋರ್ಡ್ ಆಫ್ ಇಂಡಿಯಾ('ಸೆಬಿ')ಯು ಹೊರಡಿಸಿರುವ ಅಕ್ಟೋಬರ 7, 2023ರ ಸುತ್ತೋಲೆ ಸಂಖ್ಯೆ SEBI/HO/CFD/CFD-PoD-2/P/CIR/2023/167 ಹಾಗೂ ಸೆಬಿ(ಪಟ್ಟಿಮಾಡುವ ಬಾಧ್ಯತೆಗಳು ಮತ್ತು ಬಹಿರಂಗಪಡಿಸುವಿಕೆಯ ಅವಶ್ಯಕತೆಗಳು) ನಿಯಮಗಳು, 2015('ಪಟ್ಟಿ ಮಾಡುವ ನಿಯಮಗಳು') ಮತ್ತು ಇತರೆ ಎಲ್ಲಾ ಅನ್ವಯವಾಗುವ ಕಾನೂನುಗಳ ಅನುಸಾರ, ಡಿಸಿಎಕ್ಸ್ ಸಿಸ್ನಮ್ಸ್ ಲಿಮಿಟೆಡ್ನ('ಕಂಪನಿ') 13ನೇ ವಾರ್ಷಿಕ ಸಾಮಾನ್ಯ ಸಭೆಯು "ಎಜಿಎಮ್", ಸೆಪ್ನೆಂಬರ್ 26, 2024ರಂದು ಗುರುವಾರ ಮಧ್ಯಾಹ್ನ 2:30ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್('ವಿಸಿ') ಮೂಲಕ 13ನೇ ವಾರ್ಷಿಕ ಸಾಮಾನ್ಯ ಸಭೆಯ ಸೂಚನೆಯಲ್ಲಿ ಕೊಟ್ಟರುವಂತೆ ವ್ಯವಹಾರಗಳ ವಹಿವಾಟನ್ನು ನಡೆಸಲು ಕರೆಯಲಾಗಿದೆ.

ರ ෧෯ಎಕ್ಸ್ ಸಿಸ್ಟಮ್ಸ್ ಅಮಿಟೆಡ್

ನೋಂದಣಿ ಕಛೇರಿ ವಿಆಾನ : ಏರೋಸ್ಪೇಸ್ ಎಸ್ಇಐಡ್ ಸೆಕ್ಟರ್. ಪ್ಲಾಟ್ ಸಂಖ್ಯೆ. 29,30 & 107, ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್

ಕವಡದಾಸನಹಳ್ಳಿ, KIADB ಕೈಗಾರಿಕಾ ಪ್ರದೇಶ, ಬೆಂಗಳೂರು ಗ್ರಾಮಾಂತರ - 562110, ಕರ್ನಾಟಕ, ಭಾರತ.

CIN : L31908KA2011PLC061686 ದೂರವಾಣಿ : +(91) (80) 67119555 ವೆಬ್: <u>www.dcxindia.com,</u> E-mail-cs@dcxindia.com

13ನೇ "ಎಱಎ೦"ನ ನೋಟೀಸ್, ಇ-ವೋಟಿಂಗ್ ಕಾರ್ಯವಿಧಾನ ಮತ್ತು ಸೂಚನೆಗಳ ಎಲೆಕ್ಸಾನಿಕ್ ಪ್ರತಿಗಳನ್ನು ಮತ್ತು 2023-24ರ ಹಣಕಾಸು ವರ್ಷದ ವಾರ್ಷಿಕ ವರದಿಯನ್ನು ಸೆಪ್ಟೆಂಬರ್ 03, 2024 ರಂದು ಕಂಪನಿ/ಡಿಪಾಸಿಟರೀ ಪಾರ್ಟಿಸಿಪೆಂಟ್ಸ್ ಗಳಲ್ಲಿ ನೋಂದಾಯಿಸಿದ ಎಲ್ಲಾ ಸದಸ್ಯರಿಗೆ ಕಳುಹಿಸಲಾಗಿದೆ.

13ನೇ "ಎಱಎಂ"ನ ಸೂಚನೆ ಮತ್ತು 2023–24 ರ ಹಣಕಾಸು ವರ್ಷದ ವಾರ್ಷಿಕ ವರದಿಯು ಕಂಪನಿಯ ವೆಬ್'ಸೈಟ್ www.dexindia.com ನಲ್ಲಿ, ಸ್ವಾಕ್ ಎಕ್ಸ್ ಚೀಂಜ್ ಗಳ ವೆಬ್ ಸೈಟ್ ಗಳು ಅಂದರೆ, ಬಿಎಸ್ ಇ ಲಿಮಿಟೆಡ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ ಚೀಂಜ್ ಆಫ್ ಇಂಡಿಯಾ ಲಿಮಿಟೆಡ್ <u>www.bseindia.com</u> ಮತ್ತು www.nseindia.com ನಲ್ಲಿ ಕ್ರಮವಾಗಿ ಲಭ್ಯವಿದೆ.

ಕಂಪನಿಯು 13ನೇ ಎಜಿಎಂನ ಸೂಚನೆಯಲ್ಲಿ ತಿಳಿಸಲಾದ ವ್ಯವಹಾರಗಳ ಬಗ್ಗೆ ತಮ್ಮ ಮತಗಳನ್ನು ಚಲಾಯಿಸಲು, ತಮ್ಮ ಮತಗಳನ್ನು ವಿದ್ಯುನ್ಮಾನ್ ಮತ್ತು ರಿಮೋಟ್ ಇ–ವೋಟಿಂಗ್ ಹಾಗೂ ಎಜಿಎಂನಲ್ಲಿ ಇ–ವೋಟಿಂಗ್ ಮಾಡುವುದಕ್ಕೆ ಸೌಲಭ್ಯ ಒದಗಿಸಲಾಗಿದೆ.

ಎಲ್ಲಾ ಸದಸ್ಯರುಗಆಗೆ ತಿಆಸುವುದೇನೆಂದರೆ : ಸದಸ್ಯರು ವಿಸಿ ಮೂಲಕ 13ನೇ "ಎಹಎಂ"ಗೆ ಹಾಜರಿರಬಹುದು. ಅಥವಾ ಅವರ DP ID-Client ID/Folio ಅನ್ನು ಬಳಸಿಕೊಂಡು https://instameet.linkintime.co.in/

ನಲ್ಲಿ ಲೈವ್ ವೆಬ್-ಕಾಸ್ಟ್ ಅನ್ನು ಅನ್ವಯವಾಗುವಂತೆ, ಲಾಗಿನ್ ರುಜುವಾತುಗಳಿಂದ ವೀಕ್ಷಿಸಬಹುದು. "ಎಜಎಂ"ನ ಸೂಚನೆಯ ಭಾಗವಾಗಿ ಒದಗಿಸಿರುವುದೇನೆಂದರೆ, ವಿಸಿ ಮೂಲಕ ಭಾಗವಹಿಸುವ ಸೂಚನೆಗಳು ಮತ್ತು ಇ-ವೋಟಿಂಗ್ ಪ್ರಕ್ರಿಯೆ ಅಥವಾ ತಮ್ಮ

ಇ-ಮೇಲ್ ವಿಳಾಸಗಳನ್ನು ನೋಂದಾಯಿಸದಿರುವವರು ಇ-ವೋಟಿಂಗ್ ಮೂಲಕ ತಮ್ಮ ಮತವನ್ನು ಚಲಾಯಿಸಬಹುದ ಗುರುವಾರ, ಸೆಪ್ಟೆಂಬರ್ 19, 2024ರ ಕಟ್-ಆಫ್ ದಿನಾಂಕದಂದು ಡಿಪಾಸಿಟರೀ ಪಾರ್ಟಿಸಿಪೆಂಟ್ಸ್ ನಿರ್ವಹಿಸುವ ಸದಸ್ಯರ ರಿಜಿಸ್ಟರ್ನನಲ್ಲಿ ಹೆಸರು

ಕಾಣಿಸಿಕೊಂಡಿರುವ ಸದಸ್ಯರು ಮಾತ್ರ "ಎಱಎಂ"ನಲ್ಲಿ ರಿಮೋಟ್ ಇ–ವೋಟಿಂಗ್ ಸೌಲಭ್ಯ ಅಥವಾ ಮತವನ್ನು ಪಡೆಯಲು ಅರ್ಹರಾಗಿರುತ್ತಾರೆ. ರಿಮೋಟ್ ಇ-ವೋಟಿಂಗ್ ಸೆಪ್ಟೆಂಬರ್ 22, 2024 ರ ಭಾನುವಾರದಂದು 09:00 A.M. ಕೈ ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 25, 2024ರ ಬುಧವಾರದಂದು 05:00 P.M. IST ಕ್ಕೆ ಕೊನೆಗೊಳ್ಳುತ್ತದೆ. ರಿಮೋಟ್ ಇ-ಪೋಟಿಂಗ್ ಅನ್ನು ಬುಧವಾರ 25, 2024 ರಂದು ಸಂಜೆ 05:00 ಕ್ಕೆ ಮೀರಿ ಅನುಮತಿಸಲಾಗುವುದಿಲ್ಲ ಮತ್ತು ಒಮ್ಮೆ ನಿರ್ಣಯದ ಮೇಲಿನ ಮತವನ್ನು ಸದಸ್ಯರು ಚಲಾಯಿಸಿದರೆ, ನಂತರ ಅದನ್ನು ಬದಲಾಯಿಸಲು ಸದಸ್ಯರಿಗೆ

"<mark>ಎಜಎಂ</mark>"ಗೆ ಮುಂಚಿತವಾಗಿ ರಿಮೋಟ್ ಇ–ವೋಟಿಂಗ್ ಮೂಲಕ ಮತ ಚಲಾಯಿಸಿದ ಸದಸ್ಯರು ವಿಸಿ ಮೂಲಕ ಎಜಿಎಂಗೆ ಹಾಜರಾಗಬಹುದು, ಆದರೆ ಮತ್ತೆ ಮತ ಚಲಾಯಿಸಲು ಅರ್ಹರಾಗಿರುವುದಿಲ್ಲ. ರಿಮೋಟ್ ಇ–ವೋಟಿಂಗ್ ಮೂಲಕ ಮತ ಚಲಾಯಿಸದ ಮತ್ತು ವಿಸಿ ಮೂಲಕ <mark>"ಎಜಎಂ</mark>"ನಲ್ಲಿ ಹಾಜರಿರುವ

ಸದಸ್ಯರು ಎಜಿಎಂನಲ್ಲಿ ಇ-ವೋಟಿಂಗ್ ಮೂಲಕ ಮತ ಚಲಾಯಿಸಲು ಅರ್ಹರಾಗಿರುತ್ತಾರೆ. ತಮ್ಮ ಇ-ಮೇಲ್ ವಿಳಾಸಗಳನ್ನು ನೋಂದಾಯಿಸದಿರುವ ಸದಸ್ಯರು ತಮ್ಮ ಡಿಪಾಸಿಟರೀ ಪಾರ್ಟಿಸಿಪೆಂಟ್ಸ್ ಮೂಲಕ ಡೆಪಾಸಿಟರೀಯೊಂದಿಗೆ ವಿದ್ಯುನ್ನಾನ ರೂಪದಲ್ಲಿ ಹೊಂದಿರುವ ಷೇರುಗಳಿಗೆ ಸಂಬಂಧಿಸಿದಂತೆ ನೋಂದಾಯಿಸಲು ವಿನಂತಿಸಲಾಗಿದೆ.

ಷೇರುದಾರರ ಮತದಾನದ ಹಕ್ಕುಗಳು ಕಂಪನಿಯ ಪಾವತಿಸಿದ ಈಕ್ಷಿಟಿ ಷೇರು ಬಂಡವಾಳದಲ್ಲಿ ಅವರು ಹೊಂದಿರುವ ಈಕ್ಷಿಟಿ ಷೇರುಗಳಿಗೆ ಅನುಪಾತದಲ್ಲಿರಬೇಕು. ವಿಸಿ ಸೌಲಭ್ಯದ ಮೂಲಕ ಭಾಗವಹಿಸುವ ಷೇರುದಾರರನ್ನು ಕಂಪನಿಗಳ ಕಾಯಿದೆ 2013ರ ಸೆಕ್ಷನ್ 103ರ ಅಡಿಯಲ್ಲಿ ಕೋರಂ ಉದ್ದೇಶಕ್ಕಾಗಿ ಪರಿಗಣಿಸಲಾಗುತ್ತದೆ.

a. ಇ-ಮತದಾನದ ಸೂಚನೆಗಳಿಗಾಗಿ, ಸದಸ್ಯರು 13ನೇ "ಎಱಎಂ"ನ ಸೂಚನೆಯಲ್ಲಿರುವ ಸೂಚನೆಗಳ ಮೂಲಕ ಹೋಗಬಹುದು. ಇ-ವೋಟಿಂಗ್ ಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳು/ಕುಂದುಕೊರತೆಗಳಿದ್ದಲ್ಲಿ, ಸದಸ್ಯರು https://instavote.linkintime.co.in ನಲ್ಲಿ ಲಭ್ಯವಿರುವ ಸಹಾಯ ಮತ್ತು ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQS) ಮತ್ತು ಇ-ವೋಟಿಂಗ್ ಬಳಕೆದಾರರ ಕೈಪಿಡಿಯನ್ನು ಉಲ್ಲೇಖಿಸಬಹುದು ಅಥವಾ INSTAVOTE ಸಹಾಯವಾಣಿಯನ್ನು enotices@linkintime.co.in ನಲ್ಲಿ ವಿನಂತಿಯನ್ನು ಕಳುಹಿಸುವ ಮೂಲಕ ಸಂಪರ್ಕಿಸಬಹುದು ಅಥವಾ ದೂರವಾಣಿ: 022 – 4918 6000–2505 ಅನ್ನು ಸಂಪರ್ಕಿಸಲು ಬಳಸಬಹುದು

b. ತಮ್ಮ ಠೇವಣಿ ಭಾಗವಹಿಸುವವರು ಒದಗಿಸಿದ ಸೌಲಭ್ಯಗಳ ಮೂಲಕ ಮತ ಚಲಾಯಿಸುತ್ತಿರುವ ಸದಸ್ಯರು ತಮ್ಮ ಸಹಾಯವಾಣಿ/ಸಂಪರ್ಕ ವಿವರಗಳಲ್ಲಿ ಆಯಾ ಠೇವಣಿ ಭಾಗವಹಿಸುವವರನ್ನು ಸಂಪರ್ಕಿಸಬಹುದು

ಹಣಕಾಸು ವರ್ಷ 2023–24 ಅಥವಾ ವಾರ್ಷಿಕ ಸಾಮಾನ್ಯ ಸಭೆಯ ವಾರ್ಷಿಕ ವರದಿಗೆ ಸಂಬಂಧಿಸಿದಂತೆ ಅಗತ್ಯವಿರುವ ಯಾವುದೇ ಪ್ರಶ್ನೆ/ಸೃಷ್ಟೀಕರಣ ಅಥವಾ ಸಹಾಯಕ್ಕಾಗಿ, ಸದಸ್ಯರು cs@dcxindia.com ಗೆ ಬರೆಯಬಹುದು.

ಡಿಸಿಎಕ್ಸ್ ಸಿಸ್ಟಮ್ಸ್ ಅಮಿಟಿಡ್ ಗುರುಮೂರ್ತಿ ಗಣಪತಿ ಹೆಗಡೆ ಕಂಪನಿ ಕಾರ್ಯದರ್ಶಿ, ಕಾನೂನು ಮತ್ತು ಅನುಸರಣೆ ಅಧಿಕಾರಿ ದಿನಾಂಕ : 03-09-2024

बैंक ऑफ़ बड़ौदा

ಸಾಲಗಾರರ / ಅಡಮಾನದಾರ / ಜಾಮೀನುದಾರರ ಹೆಸರು ಮತ್ತು ವಿಳಾಸ

1) ಶ್ರೀ ಎನ್. ಸಂಪತ್ ಕುಮಾರ್, ಶ್ರೀಮತಿ ವರಲಕ್ಷ್ಮೀ .ಎನ್, ಇವರಿಬ್ಬರ

ವಿಳಾಸ : ನಂ. 1, 185, ಜೆಸಿ ಬಡಾವಣೆ, ಆರ್ಆರ್ ದೇವಸ್ಥಾನ ರಸ್ತೆ,

ಇ–ಮೇಲ್: sarbes@bankofbaroda.com

1) ಶಾಖೆ ಹೆಸರು

2) ಖಾತೆ ಸಂಖ್ಯೆ

3) ಬಾಕಿ ಮೊತ್ತ

1) ROSARB – ಬೆಂಗಳೂರು ದಕ್ಷಿಣ

2) 74370600001149

74370600001205

3) ರೂ. 86,34,355


ರೂ. 7,29,540

ರೂ. 6,88,296

ಒಟ್ಟು ರೂ. 1,00,52,191/-

ದಿನಾಂಕ 31.08.2024 ರಂದು ಇದಂತೆ

ಮತ್ತು 31.08.2024 ರಿಂದ ಮುಂದಿನ ಬಡಿ



ಸಹಿ/- ಅಧಿಕೃತ ಅಧಿಕಾರಿ, ಬ್ಯಾಂಕ್ ಆಫ್ ಬರೋಡ

ತೆರಿಗೆ ಮತ್ತು ಇತರ ಶುಲ್ಕಗಳು ಇತ್ಯಾದಿ. ರಾಜಿನ ಬಗ್ಗೆ ವಿವರವಾದ ಷರತ್ತು ಮತ್ತು ನಿಬಂಧನೆಗಳಿಗಾಗಿ ಈ ಲಿಂಕ್ httgs://www.bankofbaroda.in/e-auction.htm ಮತ್ತು ಆನ್ಲೈನ್ ಆಕ್ಷನ್ ಪೋರ್ಟಲ್ https://ebkray.in ನ್ನು ನೋಡಿ ಅಥವಾ ಅಧಿಕೃತ ಅಧಿಕಾ ದೂ. 080-25011441/9137960132 ಗೆ ಸಂಪರ್ಕಿಸಿ.



ದಿನಾಂಕ: 03.09.2024, ಸ್ಥಳ: ಬೆಂಗಳೂರು

ROSARB - ಬೆಂಗಳೂರು ದಕ್ಷಿಣ, 4ನೇ ಮಹಡಿ, ವಿಜಯ ಟವರ್ತ್ಸ್, ಬ್ಯಾಂಕ್ ಆಫ್ ಬರೋಡ, ಟಿನಿಟಿ ಸರ್ಕಲ್, ಬೆಂಗಳೂರು-560001. ದೂರವಾಣಿ ಸಂಖ್ಯೆ : 080-25011441, Ext. 128,



ಇ–ಮೇಲ್: sarbes@bankofbaroda.com ಇ-ಹರಾಜು ಮಾರಾಟ ಸೂಚನೆ ಇ-ಹರಾಜು ಮಾರಾಟ ಪ್ರಕಟಣೆ ನಿಯಮ 6(2) & 8(6) ಸೆಕ್ಯೂರಿಟಿ ಇಂಟರೆಸ್ಟ್ (ಎನ್ಫೋರ್ಸ್ಮಮೆಂಟ್) ಯಮ 2002ರ ಸೆಕ್ಕೂರಿಟೈಜೇಶನ್ ಅಂಡ್ ರಿಕನ್ಸ್ಟಕ್ಷನ್ ಆಫ್ ಫೈನಾನ್ಷಿಯಲ್ ಅಸೆಟ್ಸ್ ಅಂಡ್ ಎನ್ಫ್ರೋರ್ಸ್ಮ್ ಎಂಟ್ ಫ್ಯಾರ್ಟ್ನ ಅಫ್ಟ್ 2002ರಲ್ಲಿ ಸ್ಥಿರಾಸ್ಟಿಗಳ ಹರಾಜು ಮಾರಾಟ. ಪ್ರೊವಿಜನ್ ನಿಯಮ 8(6) ಮತ್ತು (9)ರ ಸೆಕ್ಕುರಿಟಿ ಇಂಟರೆಸ್ಟ್

(ಎನ್ಫೋರ್ಸ್ಮೆಯಿಟ್) 2002ರ ಅಡಿಯಲ್ಲಿ ಸ್ಥಿರಾಸ್ತಿಗಳ ಹರಾಜು ಮಾರಾಟ ನಿರ್ದಿಷ್ಠವಾಗಿ ಸಾಲಗಾರರಿಗೆ ಮತ್ತು ಅಡಮಾನದಾರರಿಗೆ / ಜಾಮೀನುದಾರರಿಗೆ ಹಾಗೂ ಸಾರ್ವಜನಿಕರಿಗೆ ಈ ಮೂಲಕ ಸೂಚಿಸುವುದೇನೆಂದರೆ ಸೆಕ್ಕೂರ್ಕ್ತ್ರೆಡಿಟರ್ಗೆ ಅಡಮಾನ / ಚಾರ್ಜ್ ಮಾಡಿರುವ ಈ ಕೆಳಗೆ ಸೂಚಿಸಿರುವ ಆಸ್ತಿಗಳ ಅಧಿಕೃತ ಅಧಿಕಾರಿ, ಬ್ಯಾಂಕ್ ಆಫ್ ಬರೋಡ, ಬೆಂಗಳೂರು ಇವರು ಸ್ವಾಧೀನಕ್ಕೆ ಪಡೆದುಕೊಂಡಿದ್ದು, ಸದರಿ ಆಸ್ತಿಗಳನ್ನು 20.09.2024ರಂದು "ಎಲ್ಲಿ ಹೇಗಿದೆಯೋ ಹಾಗೇ" ಎಲ್ಲಿ ಏನಿದೆಯೋ ಹಾಗೇ ಆಧಾರದ ಮೇಲೆ" ಮಾರಾಟ ಮಾಡಲಾಗುವುದು. ಸಾಲಗಾರರ / ಜಾಮೀನುದಾರರ / ಅಡಮಾನದಾರರ ಆಸ್ತಿಯ ವಿವರ / ಬಾಕಿ ಮೊತ್ತ / ಮೀಸಲು ಬೆಲೆ / ಹರಾಜಿನ ದಿನಾಂಕ ಮತ್ತು ಸಮಯ, ಇಎಂಡಿ ಮತ್ತು ಬಿಡ್ ಗುಣಾಂಕಗಳನ್ನು ಕೆಳಗೆ ವಿವರಿಸಿದೆ.									
ಸಾಲಗಾರರ / ಅಡಮಾನದಾರ / ಜಾಮೀನುದಾರರ ಹೆಸರು ಮತ್ತು ವಿಳಾಸ	ಸ್ಥಿರಾಸ್ತಿಯ / ಚರಾಸ್ತಿಯ ವಿವರಗಳು	1) ಶಾಖೆ ಹೆಸರು 2) ಖಾತೆ ಸಂಖ್ಯೆ 3) ಬಾಕಿ ಮೊತ್ತ	ಇ–ಹರಾಜಿನ ದಿನಾಂಕ ಮತ್ತು ಸಮಯ	ಮೀಸಲು ಬೆಲೆ, ಇಎಂಡಿ ಬಿಡ್ ಗುಣಾಂಕ ಮೊತ್ತ ಸ್ವಾಧೀನ ಪಡಿಸಿಕೊಂಡ ದಿನಾಂಕ	ಸ್ವಾಧೀನದ ರೀತಿ (ರಚನಾತ್ಮಕವಾಗಿ/ ಭೌತಿಕವಾಗಿ)	ಆಸ್ತಿ ಪರಿಶೀಲನೆ ದಿನಾಂಕ ಮತ್ತು ಸಮಯ			
1) ಮೆ ಪೃಥ್ವಿ ಇನ್ಫ್ರಾಸ್ಟಕ್ಷರ್, ನಂ. 37, 2ನೇ ಕ್ರಾಸ್,			ದಿನಾಂಕ 20.09.2024	ಮೀಸಲು ಬೆಲೆ ರೂ. 31,50,000/–		ಅಧಿಕೃತ			

and the state of t								
ಸಾಲಗಾರರ / ಅಡಮಾನದಾರ / ಜಾಮೀನುದಾರರ ಹೆಸರು ಮತ್ತು ವಿಳಾಸ	ಸ್ಥಿರಾಸ್ತಿಯ / ಚರಾಸ್ತಿಯ ವಿವರಗಳು	1) ಶಾಖೆ ಹೆಸರು 2) ಖಾತೆ ಸಂಖ್ಯೆ 3) ಬಾಕಿ ಮೊತ್ತ	ಇ–ಹರಾಜಿನ ದಿನಾಂಕ ಮತ್ತು ಸಮಯ	ಮೀಸಲು ಬೆಲೆ, ಇಎಂಡಿ ಬಿಡ್ ಗುಣಾಂಕ ಮೊತ್ತ ಸ್ವಾಧೀನ ಪಡಿಸಿಕೊಂಡ ದಿನಾಂಕ	ಸ್ವಾಧೀನದ ರೀತಿ (ರಚನಾತ್ಮಕವಾಗಿ/ ಭೌತಿಕವಾಗಿ)	ಆಸ್ತಿ ಪರಿಶೀಲನೆ ದಿನಾಂಕ ಮತ್ತು ಸಮಯ		
ಬೆಂಗಳೂರು–560076. ಪ್ರತಿನಿಧಿಸುವವರು ಪಾಲುದಾರರಿಂದ ಡೆವಲಪರ್ಗಳು : 1. ಶ್ರೀ ಪೃಥ್ವಿರಾಜ್ ಬಿನ್ ಪಿ. ಶಂಕರ, 2. ಶ್ರೀ ಪಿ. ಶಂಕರ್ ಬಿನ್ ಲೇಟ್ ಪಿಲ್ಲಪ್ಪ, 3. ಶ್ರೀಮತಿ ರಶ್ಮಿ ಪೃಥ್ವಿರಾಜ್, ಎಲ್ಲಾ 3 ಜನರ ಪಾಲುದಾರರು ವಿಳಾಸ : ನಂ. 37, 2ನೇ	ಫ್ಲಾಟ್ ನಂ. 303, 3ನೇ ಮಹಡಿ ಡಿ ಬ್ಲಾಕ್, ಪೃಡ್ಟಿ ರಾಯಲ್, ಕೆ. ನಂ. 220/43, ಸರ್ವೇ ನಂ. 43, 2ನೇ ಕ್ರಾಸ್, ಎಂಎಲ್ಎ ಬಡಾವಣೆ, ಗೊಟ್ಟಿಗೆರೆ, ಉತ್ತರಹಳ್ಳಿ ಹೋಬಳಿ. ಬೆಂಗಳೂರು. ವಿಸ್ತೀರ್ಣ 1483.12 ಚದರ ಅಡಿ, ಸೂಪರ್ ನಿರ್ಮಿತ ಪ್ರದೇಶ	1) ROSARB – ಬೆಂಗಳೂರು ದಕ್ಷಿಣ 2) 73620600000504 73620500000017 73620600000839 3) ರೂ. 1,07,07,562/– ರೂ. 51,68,027/– ರೂ. 1,75,980/– ಒಟ್ಟು ರೂ. 1,60,51,569/– ದಿನಾಂಕ 31,08,2024 ರಂದ ಯಾದ್ರಂತೆ ಮತ್ತು 31,08,2024 ರಂದ ಮುಂದಿನ ಬಡ್ಡಿ ತರಿಗೆ ಮತ್ತು ಇತರ ಶುಲ್ಯಗಳು ಇತ್ಯಾದಿ.	ದಿನಾಂಕ 20.09.2024 ಮಧ್ಯಾಹ್ನ 2.00 ರಿಂದ ಸಂಜೆ 6.00 ಗಂಟೆಯವರೆಗೆ	ಮೀಸಲು ಬೆಲೆ ರೂ. 31,50,000/- ಇಎಂಡಿ ರೂ. 3,15,000/- ಬಿಡ್ ಗುಣಾಂಕ ಮೊತ್ತ ರೂ. 25,000/-	ಭೌತಿಕವಾಗಿ	ಅಧಿಕೃತ ಅಧಿಕಾರಿಯಿಂದ ಜೂರ್ವ ನೇಮಕಾತಿಯೊಂದಿಗೆ (16.09.2024ರ ನಂತರ)		
ರಾಜಿನ ಬಗ್ಗೆ ವಿವರವಾದ ಷರತ್ತು ಮತ್ತು ನಿಬಂಧನೆಗಳಿಗಾಗಿ ಈ ಲಿಂಕ್ httgs://www.bankofbaroda.in/e-auction.htm ಮತ್ತು https://ibapi.in ನ್ನು ನೋಡಿ ಅಥವಾ ಅಧಿಕೃತ ಅಧಿಕಾರಿ ದೂ. 080–25011441/9137960132 ಗೆ								

ಸಂಪರ್ಕಿಸಿ. ನಾಂಕ: 03.09.2024, ಸ್ಥಳ: ಬೆಂಗಳೂರು ಸಹಿ/- ಅಧಿಕೃತ ಅಧಿಕಾರಿ, ಬ್ಯಾಂಕ್ ಆಫ್ ಬರೋಡ